

Kerala Gazette No. 34 dated 22nd August 2017.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂಬ್ರ 5959/ಲೆಗ್. ಎ2/2015/ಕಾನೂನು. ತಿರುವನಂತಪುರಂ, $\frac{2015 \text{ ಜುಲೈ } 29,}{1190 \text{ ಕರ್ಕಾಟಕ } 13/}$
 $1937 \text{ ಶ್ರಾವಣ } 7.$

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದಂತಹ ಮಸೂದೆಗೆ 2015 ಜುಲೈ 29ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಎಸ್. ಕುಮಾರಿ ಸುಧಾ,

ಕಾನೂನು ಖಾತೆ ವಿಶೇಷ ಕಾರ್ಯದರ್ಶಿ.

2015ರ 11ನೇ ಅಧಿನಿಯಮ

2015ರ ಕೇರಳ ಆರ್ಥಿಕ ಅಧಿನಿಯಮ

2015-2016ನೇ ಆರ್ಥಿಕ ವರ್ಷಕ್ಕೆರುವ ಕೇರಳ ಸರ್ಕಾರದ ಕೆಲವು ಆರ್ಥಿಕ ಪ್ರಸ್ತಾಪನೆಗಳಿಗೆ ಪ್ರಾಬಲ್ಯ ನೀಡುವುದಕ್ಕಿರುವ

ಒಂದು

ಅಧಿನಿಯಮ

ಪೀಠಿಕೆ.—2015-2016ನೇ ಆರ್ಥಿಕ ವರ್ಷಕ್ಕೆರುವ ಕೇರಳ ಸರ್ಕಾರದ ಕೆಲವು ಆರ್ಥಿಕ ಪ್ರಸ್ತಾಪನೆಗಳಿಗೆ ಪ್ರಾಬಲ್ಯ ನೀಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.— (1) ಈ ಅಧಿನಿಯಮವನ್ನು, 2015ರ ಕೇರಳ ಆರ್ಥಿಕ ಅಧಿನಿಯಮವೆಂದು ಕರೆಯಬಹುದು.

(2) ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸಿದ ಹೊರತು,—

(i) 9ನೇ ವಿಭಾಗದ (1)ನೇ ಉಪ-ವಿಭಾಗದ (ಬಿ) ಖಂಡ, (2)ನೇ ಉಪ-ವಿಭಾಗದ (ಬಿ) ಖಂಡ, 19ನೇ ಉಪ-ವಿಭಾಗದ (ಎ) ಖಂಡದ (vii) ಹಾಗೂ (xii)ನೇ ಉಪ-ಖಂಡಗಳು ಹಾಗೂ 19ನೇ ಉಪ-ವಿಭಾಗದ (ಡಿ) ಖಂಡದ (i)ನೇ ಉಪ-ಖಂಡವು 2005 ಏಪ್ರಿಲ್ 1ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(ii) 9ನೇ ವಿಭಾಗದ (18)ನೇ ಉಪ-ವಿಭಾಗ ಹಾಗೂ (19)ನೇ ಉಪ-ವಿಭಾಗದ (ಸಿ) ಖಂಡದ (iv)ನೇ ಉಪ-ಖಂಡವು 2011 ಜುಲೈ 19ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು.

(iii) 4ನೇ ವಿಭಾಗದ (2)ನೇ ಉಪ-ವಿಭಾಗದ (ಎ) ಖಂಡ ಹಾಗೂ 9ನೇ ವಿಭಾಗದ (19)ನೇ ಉಪ-ವಿಭಾಗದ (ಎ) ಖಂಡದ (v)ನೇ ಉಪ-ಖಂಡದ ಐಟಂ (ಸಿ) ಕೂಡಲೇ ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(iv) ಈ ಅಧಿನಿಯಮದ ಉಳಿದ ನಿಬಂಧನೆಗಳು 2015 ಏಪ್ರಿಲ್ 1ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬರುವುದಾಗಿದೆ.

2. 1955ರ XII ನೇ ಅಧಿನಿಯಮದ ತಿದ್ದುಪಡಿ.—1955ರ, ತಿರುವಾಂಕೂರು-ಕೊಚ್ಚಿ ಸಾಹಿತ್ಯ, ವೈಜ್ಞಾನಿಕ ಹಾಗೂ ಧಾರ್ಮಿಕ ಸಂಘಗಳ ನೋಂದಣಿ ಅಧಿನಿಯಮದಲ್ಲಿ (1955ರ XII) 31ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“31ಎ. ಈ ಅಧಿನಿಯಮ ಪ್ರಕಾರ ನೀಡಬೇಕಾದ ಶುಲ್ಕ ಬಾಕಿಯ ಇತ್ಯರ್ಥ ಗೊಳಿಸುವಿಕೆ.—ಒಂದು ಸಂಘವು, ಸಲ್ಲಿಸುವ ರಿಟರ್ನುಗಳು, ನಮೂನೆಗಳು, ವಾರ್ಷಿಕ ವಿವರಗಳು, ಲೆಕ್ಕಗಳು ಇತರ ದಾಖಲೆಗಳು ಎಂಬವುಗಳಲ್ಲಿ ಉಂಟಾಗುವ ವಿಳಂಬವನ್ನು ಮನ್ನಿಸಬಹುದಾಗಿದೆ ಹಾಗೂ ಅದರಲ್ಲಿ ಯಾವುದೇ ಒಂದನ್ನು ಅಥವಾ ಎಲ್ಲವನ್ನು ಸಲ್ಲಿಸುವ ಕಾಲ ವಿಳಂಬಕ್ಕೆ ಪ್ರತಿಯೊಂದು ವರ್ಷಕ್ಕೆ ಐನೂರು ರೂಪಾಯಿ ಜುಲ್ಮಾನೆ ಸಂದಾಯ ಮಾಡುವ ಮೂಲಕ ಪ್ರಸ್ತುತ ದಾಖಲೆಗಳನ್ನು ಸಲ್ಲಿಸಿರುವುದನ್ನು ಕ್ರಮಬದ್ಧಗೊಳಿಸಬಹುದಾಗಿದೆ. ಕ್ರಮಬದ್ಧಗೊಳಿಸುವುದಕ್ಕಿರುವ ಅರ್ಜಿಯನ್ನು 2015 ಡಿಸೆಂಬರ್ 31ನೇ ದಿನಾಂಕಕ್ಕೆ ಮುಂಚಿತವಾಗಿ ಸಲ್ಲಿಸತಕ್ಕದ್ದು. ಹಾಗಿದ್ದರೂ ಸರಕಾರವು ಅರ್ಜಿ ಸಲ್ಲಿಸುವುದಕ್ಕಿರುವ ಕಾಲಾವಧಿಯನ್ನು ಆಯಾಯ ಕಾಲಗಳಲ್ಲಿ, ನಿರ್ದಿಷ್ಟಪಡಿಸಬಹುದಾದ ಪ್ರಕಾರದ ಅಧಿಕ ಕಾಲಾವಧಿಗೆ ವಿಸ್ತರಿಸಿ ನೀಡಬಹುದಾಗಿದೆ.

31ಬಿ. ವಿದ್ಯುನ್ಮಾನ ಮುಖೇನ ರಿಟರ್ನುಗಳು ಇತ್ಯಾದಿಗಳ ಫೈಲುಮಾಡುವಿಕೆ.— ಸರಕಾರಕ್ಕೆ, ಈ ಅಧಿನಿಯಮ ಪ್ರಕಾರ ನೋಂದಾಯಿತ ಸಂಘಗಳೊಂದಿಗೆ, ಅವುಗಳು ಈ ಅಧಿನಿಯಮ ಪ್ರಕಾರ ಸಲ್ಲಿಸಬೇಕಾದ ರಿಟರ್ನುಗಳನ್ನು ನಮೂನೆಗಳನ್ನು ಹಾಗೂ ಇತರ ವಿವರಗಳನ್ನು ನಿರ್ದಿಷ್ಟಪಡಿಸಬಹುದಾದ ಪ್ರಕಾರದಲ್ಲಿ ವಿದ್ಯುನ್ಮಾನ ಮುಖೇನ ಸಲ್ಲಿಸತಕ್ಕದೆಂದು ಅಗತ್ಯಪಡಿಸಬಹುದಾಗಿದೆ.”.

3. 1958ರ 35ನೇ ಅಧಿನಿಯಮದ ತಿದ್ದುಪಡಿ.—1958ರ ಕೇರಳ ಲೇವಾದೇವಿ ಅಧಿನಿಯಮದಲ್ಲಿ (1958ರ 35),—

(1) 4ನೇ ವಿಭಾಗದಲ್ಲಿ,—

(ಎ) (2ಎ) ಉಪ-ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ಪಟ್ಟಿಯ ಬದಲು, ಈ ಕೆಳಗಿನ ಪಟ್ಟಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

(1)	(2)	(3)
1. ಒಂದು ವರ್ಷದಲ್ಲಿ 5 ಲಕ್ಷ ರೂಪಾಯಿಗಿಂತ ಕಡಿಮೆ ಸಾಲವನ್ನು ನೀಡುವ ಒಬ್ಬ ಲೈಸೆನ್ಸಿದಾರ		ಹತ್ತು ಸಾವಿರ ರೂಪಾಯಿಗಳು
2. ಒಂದು ವರ್ಷದಲ್ಲಿ ಐದು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಆದರೆ ಹತ್ತು ಲಕ್ಷ ರೂಪಾಯಿಗಿಂತ ಕಡಿಮೆ ಸಾಲವನ್ನು ನೀಡುವ ಒಬ್ಬ ಲೈಸೆನ್ಸಿದಾರ		ಎಪ್ಪತ್ತೈದು ಸಾವಿರ ರೂಪಾಯಿಗಳು
3. ಒಂದು ವರ್ಷದಲ್ಲಿ ಹತ್ತು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಆದರೆ ಇಪ್ಪತ್ತೈದು ಲಕ್ಷ ರೂಪಾಯಿಗಿಂತ ಕಡಿಮೆ ಸಾಲವನ್ನು ನೀಡುವ ಒಬ್ಬ ಲೈಸೆನ್ಸಿದಾರ		ಒಂದೂವರೆ ಲಕ್ಷ ರೂಪಾಯಿಗಳು
4. ಒಂದು ವರ್ಷದಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿ ಅಥವಾ ಹೆಚ್ಚು ಆದರೆ ಐವತ್ತು ಲಕ್ಷ ರೂಪಾಯಿಗಿಂತ ಕಡಿಮೆ ಸಾಲವನ್ನು ನೀಡುವ ಒಬ್ಬ ಲೈಸೆನ್ಸಿದಾರ		ಎರಡು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳು
5. ಒಂದು ವರ್ಷದಲ್ಲಿ ಐವತ್ತು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಾಲವನ್ನು ನೀಡುವ ಒಬ್ಬ ಲೈಸೆನ್ಸಿದಾರ		ಮೂರು ಲಕ್ಷ ರೂಪಾಯಿಗಳು.”;

(ಬ) (2ಬ) ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(2ಬ) (2ಎ) ಉಪ-ವಿಭಾಗದ ಉದ್ದೇಶಗಳಿಗಾಗಿ ಜಾಮೀನು ಮೊತ್ತವನ್ನು ಯಾವ ವರ್ಷಕ್ಕೆ ಬೇಕಾಗಿ ಸಂದಾಯ ಮಾಡಲಾಗುವುದೋ ಪ್ರಸ್ತುತ ವರ್ಷದಲ್ಲಿ ಒಬ್ಬ ಲೈಸೆನ್ಸುದಾರ ಸಾಲ ನೀಡುವ ಮೊತ್ತವನ್ನು, ಹಿಂದಿನ ವರ್ಷದಲ್ಲಿ ಆತನು ಸಾಲ ನೀಡಿದ ಒಟ್ಟು ಮೊತ್ತವಾಗಿ ಭಾವಿಸತಕ್ಕದ್ದು;

ಆದರೆ, ಒಬ್ಬ ಹೊಸ ಲೈಸೆನ್ಸುದಾರನ ಅಥವಾ ಹಿಂದಿನ ವರ್ಷದ ಒಂದು ಅಂಶಕ್ಕೆ ಮಾತ್ರ ಲೈಸೆನ್ಸುದಾರನಾಗಿದ್ದ ಒಬ್ಬ ವ್ಯಕ್ತಿಯ ವಿಷಯದಲ್ಲಿ, ಜಾಮೀನು ಮೊತ್ತವನ್ನು ಆ ವರ್ಷದಲ್ಲಿ ಆತನು ಸಾಲ ನೀಡಲು ಸಾಧ್ಯತೆಯಿರುವ ಮೊತ್ತಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಬಹುದಾದ ಫಾರಂನಲ್ಲಿ ಲೈಸೆನ್ಸಿಂಗ್ ಪ್ರಾಧಿಕಾರದ ಸಮಕ್ಷದಲ್ಲಿ ನಿಗದಿಪಡಿಸಬಹುದಾದ ರೀತಿಯಲ್ಲಿ ಸಲ್ಲಿಸಿದ ಘೋಷಣೆಯ ತಳಹದಿಯಲ್ಲಿ ನಿರ್ಧರಿಸತಕ್ಕದ್ದು.”;

(2) 11ನೇ ವಿಭಾಗದಲ್ಲಿ, (1)ನೇ ಉಪ-ವಿಭಾಗದ (ಬ) ಖಂಡದಲ್ಲಿ, “ಒಂದು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲು “ಹತ್ತು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(3) 13ನೇ ವಿಭಾಗದಲ್ಲಿ, “ಒಂದು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲು “ಹತ್ತು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(4) 17ನೇ ವಿಭಾಗದಲ್ಲಿ, “ಐವತ್ತು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲು “ಐದು ಲಕ್ಷ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(5) 18ನೇ ವಿಭಾಗದಲ್ಲಿ, (1)ನೇ ಉಪ-ವಿಭಾಗದಲ್ಲಿ “ಒಂದು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲು “ಇಪ್ಪತ್ತೈದು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(6) 18ಎ ವಿಭಾಗದಲ್ಲಿ, “ಐನೂರು ರೂಪಾಯಿಗಳು”, ಎಂಬ ಪದಗಳ ಬದಲು, “ಐದು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(7) 18ಬಿ ವಿಭಾಗದಲ್ಲಿ, (1)ನೇ ಉಪ-ವಿಭಾಗದಲ್ಲಿ “ಐನೂರು ರೂಪಾಯಿಗಳು” ಎಂಬ ಪದಗಳ ಬದಲು “ಐದು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(8) 18ನಿ ವಿಭಾಗದಲ್ಲಿ, (1)ನೇ ಉಪ-ವಿಭಾಗದಲ್ಲಿ “ಇಪ್ಪತ್ತೈದು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲು “ಐವತ್ತು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.

4. 1959ರ 17ನೇ ಅಧಿನಿಯಮದ ತಿದ್ದುಪಡಿ.—1959ರ ಕೇರಳ ಸ್ಟ್ಯಾಂಪು ಅಧಿನಿಯಮ (1959ರ 17)ದ ಅನುಸೂಚಿಯಲ್ಲಿ,—

(1) ಕ್ರಮ ನಂ. 5ರಲ್ಲಿ,—

(ಎ) (ಇ) ಖಂಡದಲ್ಲಿ, (3)ನೇ ಕಾಲನ ನಮೂದನೆಗೆ ಬದಲು, ಈ ಕೆಳಗಿನ ನಮೂದನೆಯನ್ನು ಸೇರಿಸತಕ್ಕದ್ದು; ಅದೇನೆಂದರೆ:—

“ಪಂಚಾಯತು ಪ್ರದೇಶಗಳಲ್ಲಿ ಪ್ರತಿ ವರ್ಷಕ್ಕೆ ಒಂದು ಸಾವಿರದ ಇನ್ನೂರ ಐವತ್ತು ರೂಪಾಯಿಗಳು ಹಾಗೂ ಇತರ ಪ್ರದೇಶಗಳಲ್ಲಿ ಪ್ರತಿವರ್ಷಕ್ಕೆ ಎರಡು ಸಾವಿರದ ಐನೂರು ರೂಪಾಯಿಗಳು.”;

(ಬಿ) (ಜಿ) ಖಂಡದಲ್ಲಿ, (3)ನೇ ಕಾಲನ ನಮೂದನೆಗೆ ಬದಲು, ಈ ಕೆಳಗಿನ ನಮೂದನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಇನ್ನೂರು ರೂಪಾಯಿಗಳು”;

(2) ಕ್ರಮ ನಂ. 24ರಲ್ಲಿ,—

(ಎ) (i)ನೇ ಖಂಡದಲ್ಲಿ, (2)ನೇ ಕಾಲನಲ್ಲಿ, “ನೂರು ರೂಪಾಯಿ”, ಎಂಬ ಪದಗಳಿಗೆ ಬದಲು, “ಐನೂರು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) (ii)ನೇ ಖಂಡದಲ್ಲಿ, (3)ನೇ ಕಾಲನಲ್ಲಿ “ನೂರು ರೂಪಾಯಿ”, ಎಂಬ ಪದಗಳಿಗೆ ಬದಲು, “ಐನೂರು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(3) ಕ್ರಮ ನಂ. 25ರಲ್ಲಿ, (ಬಿ) ಖಂಡದಲ್ಲಿ, (3)ನೇ ಕಾಲನ ನಮೂದನೆಗೆ ಬದಲು, ಈ ಕೆಳಗಿನ ನಮೂದನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಐನೂರು ರೂಪಾಯಿಗಳು”;

(4) ಕ್ರಮ ನಂಬ್ರ 28ರಲ್ಲಿ, (3)ನೇ ಕಾಲನ ನಮೂದನೆಗೆ ಬದಲು, ಈ ಕೆಳಗಿನ ನಮೂದನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಒಂದು ಸಾವಿರ ರೂಪಾಯಿಗಳು”;

(5) ಕ್ರಮ ನಂಬ್ರ 35 ಹಾಗೂ ಅದರೊಂದಿಗಿನ (2) ಹಾಗೂ (3)ನೇ ಕಾಲನ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬ್ರವನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“35ಎ. ಬಾಡಿಗೆಗೆ ಕೊಡುವುದಕ್ಕಿರುವ ಲೈಸೆನ್ಸ್-ಬಾಡಿಗೆ ಅಥವಾ ಶುಲ್ಕಕ್ಕೆ ಬೇಕಾಗಿ ಬಾಡಿಗೆಗೆ ಕೊಡುವುದಕ್ಕಿರುವ ಅಥವಾ ಒಳ ಬಾಡಿಗೆಗೆ ಕೊಡುವುದಕ್ಕಿರುವ ಯಾವುದೇ ಒಪ್ಪಂದ ಒಳಗೊಂಡು ಗೇಣಿಗಿರುವ ಅದೇ ಸುಂಕ (ನಂ. 33).”;

(6) ಕ್ರಮ ನಂಬ್ರ 36ರಲ್ಲಿ,—

(ಎ) (ಎ) ಖಂಡದಲ್ಲಿ, (3)ನೇ ಕಾಲನ ನಮೂದನೆಗೆ ಬದಲು, ಈ ಕೆಳಗಿನ ನಮೂದನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಒಂದು ಸಾವಿರ ರೂಪಾಯಿಗಳು.”;

(ಬಿ) (ಬಿ) ಖಂಡದಲ್ಲಿ, (3)ನೇ ಕಾಲನ ನಮೂದನೆಗೆ ಬದಲು, ಈ ಕೆಳಗಿನ ನಮೂದನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಕಂಪೆನಿಯ ಅಧಿಕೃತ ಬಂಡವಾಳಕ್ಕೆ ಅನುಗುಣವಾಗಿ ಸಂಘದ ನಿಯಮಾವಳಿ (ನಂ. 10) ಗಿರುವ ಅದೇ ಸುಂಕ.”;

(7) ಕ್ರಮ ನಂಬ್ರ 50ರಲ್ಲಿ, (ಬಿ) ಖಂಡದಲ್ಲಿ, (3)ನೇ ಕಾಲನ ನಮೂದನೆಗೆ ಬದಲು, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬ್ರವನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಐನ್ನೂರು ರೂಪಾಯಿಗಳು.”;

5. 1960ರ 17ನೇ ಅಧಿನಿಯಮದ ತಿದ್ದುಪಡಿ.—1960ರ ಕೇರಳ ತೋಟಗಾರಿಕೆ ಅಧಿನಿಯಮ (1960ರ 17)ದ 3ನೇ ವಿಭಾಗದ, (1)ನೇ ಉಪವಿಭಾಗಕ್ಕೆ, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ 2ನೇ ವಿಭಾಗದ (5)ನೇ ಖಂಡದಲ್ಲಿ “ವ್ಯಕ್ತಿ” ಎಂಬ ನಿರ್ವಚನೆಯಲ್ಲಿನ, ಒಬ್ಬ ವ್ಯಕ್ತಿಯೂ ಆತನಿಗಾಗಿ ಅಥವಾ ಬೇರೆ ಯಾವುದೇ ವ್ಯಕ್ತಿಗೆ ಬೇಕಾಗಿ ಸ್ವಾಧೀನದಲ್ಲಿರಿಸಿರುವ ತೋಟ ಭೂಮಿಯಲ್ಲಿ ಒಳಗೊಂಡ ಭೂಮಿಯ ಮೇಲೆ, ಯಾವುದೇ ತೋಟಗಾರಿಕೆ ತೆರಿಗೆಯನ್ನು ಹೊರಿಸತಕ್ಕದ್ದಲ್ಲ.”.

6. 1963ರ 15ನೇ ಅಧಿನಿಯಮದ ತಿದ್ದುಪಡಿ.—1963ರ ಕೇರಳ ಸಾಮಾನ್ಯ ಮಾರಾಟ ತೆರಿಗೆ ಅಧಿನಿಯಮ (1963ರ 15)ದ, 5ಡಿ ವಿಭಾಗದ ಬದಲು, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“5ಡಿ. ಅಧಿಕ ಮಾರಾಟ ತೆರಿಗೆ ಹೊರಿಸುವಿಕೆ.—5ನೇ ವಿಭಾಗ ಹಾಗೂ 5ಎ ವಿಭಾಗ ಪ್ರಕಾರ ಪಾವತಿಸಬೇಕಾದ ತೆರಿಗೆಯನ್ನು,—

(i) ಅನುಸೂಚಿಯ ಕ್ರಮನಂಬ್ರ 1ರ (ii) ಹಾಗೂ (iv) ಎಂಬೀ ಉಪ-ನಮೂದನೆಗಳಲ್ಲಿ ಬರುವ ಹೈಸೀಡ್ ಡೀಸೆಲ್ ಆಯಿಲ್, ಪೆಟ್ರೋಲ್ ಎಂಬಿವುಗಳ ಮೇಲೆ ಒಂದು ಲೀಟರ್‌ಗೆ ಒಂದು ರೂಪಾಯಿ ದರದಲ್ಲಿ; ಹಾಗೂ

(ii) ಇತರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ವಿಭಾಗಗಳ ಪ್ರಕಾರ ಪಾವತಿಸಬೇಕಾದ ತೆರಿಗೆಯ ಹದಿನೈದು ಶೇಕಡಾ ದರದಲ್ಲೂ,—

ಅಧಿಕ ಮಾರಾಟ ತೆರಿಗೆಯ ಮೂಲಕ ಹೆಚ್ಚಿಸತಕ್ಕದ್ದು:

ಆದರೆ, ಅನುಸೂಚಿಯ ಕ್ರಮನಂಬ್ರ 2ರಲ್ಲಿ ಒಳಗೊಳ್ಳುವ ವಿವೇಶ ಮದ್ಯದ ಮೇಲೆ ಪಾವತಿಸಬೇಕಾದ ತೆರಿಗೆಯ ಮೇಲೆ ಈ ವಿಭಾಗ ಪ್ರಕಾರ ಯಾವುದೇ ಅಧಿಕ ಮಾರಾಟ ತೆರಿಗೆಯನ್ನು ಹೊರಿಸತಕ್ಕದ್ದಲ್ಲ;

ಮತ್ತು ಅಲ್ಲದೆ, ಸರ್ಕಾರಕ್ಕೆ ಅಧಿಕೃತ ಗಜೆಟ್ ಅಧಿಸೂಚನೆ ಮುಖೇನ, ಮೇಲಿನ (i)ನೇ ಐಟಂನಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಬದಲಾವಣೆ ಮಾಡಬಹುದಾಗಿದೆ.”.

7. 1976ರ 19ನೇ ಅಧಿನಿಯಮದ ತಿದ್ದುಪಡಿ.—1976ರ ಕೇರಳ ಮೋಟಾರು ವಾಹನ ತೆರಿಗೆ ಹೊರಿಸುವಿಕೆ ಅಧಿನಿಯಮ (1976ರ 19)ದಲ್ಲಿ,—

(1) 3ನೇ ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ (6)ನೇ ಉಪ-ವಿಭಾಗವನ್ನು (8)ನೇ ಉಪ-ವಿಭಾಗವಾಗಿ ಪುನರಂಕಿತಗೊಳಿಸತಕ್ಕದ್ದು ಹಾಗೂ ಆ ರೀತಿ ಪುನರಂಕಿತಗೊಳಿಸಿದ (8)ನೇ ಉಪ-ವಿಭಾಗಕ್ಕೆ ಮುಂಚಿತವಾಗಿ ಈ ಕೆಳಗಿನ ಉಪ-ವಿಭಾಗಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(6) ಕೇರಳ ರಾಜ್ಯದಲ್ಲದೆ ಬೇರೆ ಯಾವುದೇ ರಾಜ್ಯದಲ್ಲಿ ನೋಂದಾಯಿಸುವ ಹಾಗೂ ಕೇರಳ ರಾಜ್ಯದೊಳಗೆ ಪ್ರವೇಶಿಸುವ ಹಾಗೂ ಆ ಸ್ಥಳದಲ್ಲಿ 30 ದಿವಸಕ್ಕಿಂತ ಮೀರಿದ ಒಂದು ಕಾಲಾವಧಿಯ ವರೆಗೆ ತಂಗುವ, ಸಾರಿಗೆತರ ವಾಹನಗಳ ವಿಷಯದಲ್ಲಿ ತೆರಿಗೆ ಹೊರಿಸುವಿಕೆಯು, ಅನುಸೂಚಿಯ IIIನೇ ಅನುಬಂಧದಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಆಗಿರತಕ್ಕದ್ದು.

(7) ರಾಜ್ಯದಲ್ಲಿ ತಾತ್ಕಾಲಿಕವಾಗಿ ಚಲಾಯಿಸಲು ಬೇರೆ ಯಾವುದೇ ದೇಶದಿಂದ ರಾಜ್ಯಕ್ಕೆ ತರುವ ಮೋಟಾರು ವಾಹನಗಳ ವಿಷಯದಲ್ಲಿ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಒಂದು ಅಲ್ಪಾವಧಿಯ ತೆರಿಗೆಯನ್ನು ಹೊರಿಸತಕ್ಕದ್ದು.”;

(2) ಅನುಸೂಚಿಯಲ್ಲಿ, ಕ್ರಮ ನಂಬ್ರ 13 ಹಾಗೂ ಅದರೊಂದಿಗೆ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬ್ರವನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“14. ರಾಜ್ಯದಲ್ಲಿ ತಾತ್ಕಾಲಿಕವಾಗಿ ಚಲಾಯಿಸಲು ಬೇರೆ ಯಾವುದೇ ದೇಶದಿಂದ ರಾಜ್ಯಕ್ಕೆ ತರುವ ಮೋಟಾರು ವಾಹನಗಳು.—

(ಎ) ಮೊದಲ ಒಂದು ತಿಂಗಳಿಗೆ ಅಥವಾ ಅದರ
ಒಂದು ಭಾಗಕ್ಕೆ ತಂಗಲು 10000.00

(ಬಿ) ಮುಂದುವರಿದ ಪ್ರತಿಯೊಂದು ತಿಂಗಳಿಗೆ ಅಥವಾ
ಅದರ ಭಾಗಕ್ಕೆ ತಂಗಲು 5000.00”;

(3) ಅನುಬಂಧ Iರಲ್ಲಿ, ಕ್ರಮ ನಂಬ್ರ ಎಯಲ್ಲಿ 1 ಹಾಗೂ 2ನೇ ಐಟಂಗಳಿಗೆ ಹಾಗೂ ಅದರೊಂದಿಗಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳಿಗೆ ಬದಲು, ಅನುಕ್ರಮವಾಗಿ ಈ ಕೆಳಗಿನ ಐಟಂಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

- “1. ಖರೀದಿ ಮೌಲ್ಯವು ಒಂದು ಲಕ್ಷ ರೂಪಾಯಿ ವಾಹನದ ಖರೀದಿ ಮೌಲ್ಯದ 8% ವರೆಗಿನ ಮೋಟಾರು ಸೈಕಲುಗಳು ಹಾಗೂ (ಮೋಟಾರು ಸ್ಕೂಟರುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ಸೈಕಲುಗಳು ಒಳಗೊಂಡು) ಸೈಡುಕಾರು ಇರುವ ಅಥವಾ ಇಲ್ಲದ ಅಥವಾ ಟ್ರೇಲರುಗಳಲ್ಲಿ ಜೋಡಿಸಿರುವ ಎಲ್ಲಾ ರೀತಿಯ ಬೈಸಿಕಲುಗಳು
2. ಖರೀದಿ ಮೌಲ್ಯವು ಒಂದು ಲಕ್ಷಕ್ಕಿಂತ ಅಧಿಕ ವಾಹನದ ಖರೀದಿ ಮೌಲ್ಯದ 10% ಹಾಗೂ ಎರಡು ಲಕ್ಷದವರೆಗಿನ ಮೋಟಾರು ಸೈಕಲುಗಳು ಹಾಗೂ (ಮೋಟಾರು ಸ್ಕೂಟರುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ಸೈಕಲುಗಳು ಒಳಗೊಂಡು) ಸೈಡುಕಾರಿರುವ ಅಥವಾ ಇಲ್ಲದ ಅಥವಾ ಟ್ರೇಲರುಗಳಲ್ಲಿ ಜೋಡಿಸಿರುವ ಎಲ್ಲಾ ರೀತಿಯ ಬೈಸಿಕಲುಗಳು
- 2ಎ. ಖರೀದಿ ಮೌಲ್ಯವು ಎರಡು ಲಕ್ಷಕ್ಕಿಂತ ಅಧಿಕವಿರುವ ವಾಹನದ ಖರೀದಿ ಮೌಲ್ಯದ 20% ಮೋಟಾರು ಸೈಕಲುಗಳು ಹಾಗೂ (ಮೋಟಾರು ಸ್ಕೂಟರುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ಸೈಕಲುಗಳು ಒಳಗೊಂಡು) ಸೈಡ್ ಕಾರಿರುವ ಅಥವಾ ಇಲ್ಲದ ಅಥವಾ ಟ್ರೇಲರುಗಳಲ್ಲಿ ಜೋಡಿಸಿರುವ ಎಲ್ಲಾ ರೀತಿಯ ಬೈಸಿಕಲುಗಳು

(4) ಅನುಬಂಧ IIರ ನಂತರ, ಈ ಕೆಳಗಿನ ಅನುಬಂಧವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅನುಬಂಧ III

[ವಿಭಾಗ 3(6) ನೋಡಿರಿ]

ಕ್ರಮನಂಬ್ರ	ವಾಹನದ ವರ್ಗ	ತೆರಿಗೆ ಮೊತ್ತ	
(1)	(2)	(3)	
	30 ದಿವಸಕ್ಕಿಂತ ಮೀರದ ಹಾಗೂ ಒಂದು ವರ್ಷದ ವರೆಗಿನ ಕಾಲಾವಧಿಯ ತಂಗಲು	ಒಂದು ವರ್ಷಕ್ಕಿಂತ ಮೀರಿದ ಕಾಲಾವಧಿಯ ವರೆಗೆ ತಂಗಲು	
1.	ಮೋಟಾರು ಸೈಕಲ್ ಹಾಗೂ ತ್ರಿಚಕ್ರ ವಾಹನಗಳು	200	ಅನುಬಂಧ Iರಲ್ಲಿ ನಿರ್ದಿಷ್ಟ ಪಡಿಸಿದ ದರಕ್ಕೆ ಅನುಗುಣವಾಗಿ ಏಕಕಾಲ ತೆರಿಗೆ
2.	ಮೋಟಾರು ಕಾರುಗಳು	1500	ಅನುಬಂಧ Iರಲ್ಲಿ ನಿರ್ದಿಷ್ಟ ಪಡಿಸಿದ ದರಕ್ಕೆ ಅನುಗುಣವಾಗಿ ಏಕಕಾಲ ತೆರಿಗೆ
3.	ವ್ಯಕ್ತಿಗತವಾದ ಉಪಯೋಗ ಕ್ಕಿರುವ ಖಾಸಗಿ ಸರ್ವಿಸ್ ವಾಹನ		
	ಎ. 10 ಪ್ರಯಾಣಿಕರನ್ನು ಸಾಗಿಸಲು ಸಾಮರ್ಥ್ಯವಿರುವವುಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕನಿಗೆ	300	ಅನುಬಂಧ Iರಲ್ಲಿ ನಿರ್ದಿಷ್ಟ ಪಡಿಸಿದ ದರಕ್ಕೆ ಅನುಗುಣವಾಗಿ ಏಕಕಾಲ ತೆರಿಗೆ
	ಬಿ. 10 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಸಾಮರ್ಥ್ಯವಿರುವವುಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕನಿಗೆ	500	ಅನುಬಂಧ I ರಲ್ಲಿ ನಿರ್ದಿಷ್ಟ ಪಡಿಸಿದ ದರಕ್ಕೆ ಅನುಗುಣವಾಗಿ ಏಕಕಾಲ ತೆರಿಗೆ
4.	ನಿರ್ಮಾಣ ಸಾಮಗ್ರಿಗಳ ವಾಹನಗಳು ಹಾಗೂ ಇತರ ಸಾರಿಗೆತರ ವಾಹನಗಳು	1000	ಅನುಬಂಧ Iರಲ್ಲಿ ನಿರ್ದಿಷ್ಟ ಪಡಿಸಿದ ದರಕ್ಕೆ ಅನುಗುಣವಾಗಿ ಏಕಕಾಲ ತೆರಿಗೆ

8. 1976ರ 32ನೇ ಅಧಿನಿಯಮದ ತಿದ್ದುಪಡಿ.—1976ರ ಕೇರಳ ಆಡಂಬರಗಳ ಮೇಲಿನ ತೆರಿಗೆ ಅಧಿನಿಯಮ (1976ರ 32)ದಲ್ಲಿ,—

(1) 2ನೇ ವಿಭಾಗದಲ್ಲಿ, (ಐಎ) ಖಂಡದಲ್ಲಿ, “ಅಪಾರ್ಟ್‌ಮೆಂಟ್” ಎಂಬ ಪದ ಬರುವ ಎರಡೂ ಸ್ಥಳಗಳಲ್ಲಿ ಅದಕ್ಕೆ ಬದಲು, “ಅಪಾರ್ಟ್‌ಮೆಂಟ್” ಅಥವಾ “ವಿಲ್ಲಾ” ಎಂಬ ಪದಗಳನ್ನು ಸೇರಿಸತಕ್ಕದ್ದು;

(2) 4ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ, (iiಎ) ಐಟಂನಲ್ಲಿ “ಅಥವಾ ವಿಲ್ಲಾದಲ್ಲಿ” ಎಂಬ ಪದಗಳನ್ನು ಕೊನೆಗೆ ಸೇರಿಸತಕ್ಕದ್ದು;

(ಬಿ) (2)ನೇ ಉಪ-ವಿಭಾಗದಲ್ಲಿ,—

(i) (ಡಿ) ಖಂಡದಲ್ಲಿ, “ಅಪಾರ್ಟ್‌ಮೆಂಟ್” ಎಂಬ ಪದದ ನಂತರ, “ಅಥವಾ ವಿಲ್ಲಾ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) (ಇ) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಇಎ) 2003ರ ಕೇರಳ ಮೌಲ್ಯವರ್ಧಿತ ತೆರಿಗೆ ಅಧಿನಿಯಮ (2004ರ 30)ದ 18ಸಿ ವಿಭಾಗದ (1)ನೇ ಉಪ-ವಿಭಾಗ ಪ್ರಕಾರ ಹೊರತುಪಡಿಸಿದ, ಧಾರ್ಮಿಕ ಸಂಸ್ಥೆಗಳು ನಡೆಸುವ ಆಸ್ಪತ್ರೆಗೆ ಸಂಬಂಧಿಸಿದಂತೆ, ವಸತಿ ಸೌಲಭ್ಯ ಹಾಗೂ ಇತರ ಸೌಲಭ್ಯಗಳನ್ನು ಹಾಗೂ ಸೇವೆಗಳನ್ನು ಉಪಯೋಗಿಸುವುದಕ್ಕಿರುವ ವೆಚ್ಚಗಳಿಗೆ, ಆಹಾರ, ಔಷಧಿ, ವೃತ್ತಿಪರ ಸೇವೆಗಳು ಎಂಬವುಗಳಿಗಿರುವ ವೆಚ್ಚಗಳ ಹೊರತು, ಒಟ್ಟು ವೆಚ್ಚವನ್ನು ದಿನಂಪ್ರತಿ ಎರಡು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಅಧಿಕವಾಗಿದ್ದಲ್ಲಿ, ಒಂದು ಕೊಠಡಿಗೆ ಹತ್ತು ಶೇಕಡಾ ದರದಲ್ಲಿ.”;

(3) 4ಬಿ ವಿಭಾಗದಲ್ಲಿ, (2)ನೇ ಉಪ-ವಿಭಾಗದಲ್ಲಿ (ಎ), (ಬಿ) ಮತ್ತು (ಸಿ) ಎಂಬ ಐಟಂಗಳಿಗೆ ಬದಲು, ಅನುಕ್ರಮವಾಗಿ ಈ ಕೆಳಗಿನ ಐಟಂಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎ) ಸ್ವಾರು ಹೋಟೆಲ್‌ಗಳು

ಒಂಭತ್ತು ಸಾವಿರದ ಮುನ್ನೂರ

ಎಪ್ಪತ್ತೈದು ರೂಪಾಯಿಗಳು.

(ಬಿ) ಸ್ಟಾರ್ ಹೋಟೆಲ್‌ಗಳ ಹೊರತಾದ
ಹೋಟೆಲ್‌ಗಳು,—

(i) ಒಂದು ಮುನಿಸಿಪಲ್ ಒಂದು ಸಾವಿರದ ಎಂಟನೂರು
ಕಾರ್ಪೊರೇಶನ್‌ನ ಸ್ಥಳೀಯ ಎಪ್ಪತ್ತೈದು ರೂಪಾಯಿಗಳು.
ಪ್ರದೇಶದೊಳಗೆ

(ii) ಒಂದು ಮುನಿಸಿಪಲ್ ಕೌನ್ಸಿಲ್ ಒಂದು ಸಾವಿರದ ಐನೂರು
ಅಥವಾ ಟೌನ್ ಪಂಚಾಯತ್‌ನ ರೂಪಾಯಿಗಳು.
ಸ್ಥಳೀಯ ಪ್ರದೇಶದೊಳಗೆ

(iii) ಒಂದು ಗ್ರಾಮ ಪಂಚಾಯತ್‌ನ ಒಂದು ಸಾವಿರದ ನೂರು
ಸ್ಥಳೀಯ ಪ್ರದೇಶದೊಳಗೆ ಇಪ್ಪತ್ತೈದು ರೂಪಾಯಿಗಳು.”;

(ಸಿ) ಹಾಲ್, ಆಡಿಟೋರಿಯಮ್,
ಕಲ್ಯಾಣ ಮಂಟಪ ಇತ್ಯಾದಿ,—

(i) ಒಂದು ಮುನಿಸಿಪಲ್ ಒಂದು ಸಾವಿರದ ಐನೂರು
ಕಾರ್ಪೊರೇಶನ್‌ನ ಸ್ಥಳೀಯ ರೂಪಾಯಿಗಳು.
ಪ್ರದೇಶದೊಳಗೆ

(ii) ಒಂದು ಮುನಿಸಿಪಲ್ ಕೌನ್ಸಿಲ್ ಒಂದು ಸಾವಿರದ ನೂರು ಇಪ್ಪತ್ತೈದು
ಅಥವಾ ಟೌನ್ ಪಂಚಾಯತ್‌ನ ರೂಪಾಯಿಗಳು.
ಸ್ಥಳೀಯ ಪ್ರದೇಶದೊಳಗೆ

(iii) ಒಂದು ಗ್ರಾಮ ಪಂಚಾಯತ್‌ನ ಏಳುನೂರ ಐವತ್ತು ರೂಪಾಯಿಗಳು.”;

(4) 4ಸಿ ವಿಭಾಗದ, (2)ನೇ ಉಪ-ವಿಭಾಗದಲ್ಲಿ, “ಒಂದು ಸಾವಿರ ರೂಪಾಯಿ”
ಹಾಗೂ “ಐನೂರು ರೂಪಾಯಿ” ಎಂಬ ಪದಗಳಿಗೆ ಬದಲು, ಅನುಕ್ರಮವಾಗಿ, “ಒಂದು
ಸಾವಿರದ ಐನೂರು ರೂಪಾಯಿ” ಹಾಗೂ “ಏಳುನೂರ ಐವತ್ತು ರೂಪಾಯಿ” ಎಂಬ
ಪದಗಳನ್ನು ಸೇರಿಸತಕ್ಕದ್ದು.

(5) 4ಇ ವಿಭಾಗದಲ್ಲಿ, “ನೋಂದಣಿ ಶುಲ್ಕ ಒಂದು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲು “ನೋಂದಣಿ ಶುಲ್ಕ ಒಂದು ಸಾವಿರದ ಐನೂರು ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.

(6) 4 ಎಫ್ ವಿಭಾಗದಲ್ಲಿ, “ನೋಂದಣಿ ಶುಲ್ಕ ಒಂದು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲು “ನೋಂದಣಿ ಶುಲ್ಕ ಒಂದು ಸಾವಿರದ ಐನೂರು ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.

(7) 4ಜಿ ವಿಭಾಗದಲ್ಲಿ, ಎಲ್ಲೆಲ್ಲಿ “ಅಪಾರ್ಟ್‌ಮೆಂಟ್” ಎಂಬ ಪದಗಳು ಬರುವುದೋ ಅಲ್ಲೆಲ್ಲಾ “ಅಪಾರ್ಟ್‌ಮೆಂಟ್ ಅಥವಾ ವಿಲ್ಲಾ” ಎಂಬ ಪದಗಳನ್ನು ಹಾಗೂ “ಒಂದು ಸಾವಿರ ರೂಪಾಯಿ” ಎಂಬ ಪದಗಳಿಗೆ ಬದಲು ಅನುಕ್ರಮವಾಗಿ “ಒಂದು ಸಾವಿರದ ಐನೂರು ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.

(8) 7ಎ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಆದೇನೆಂದರೆ:—

“7ಬಿ. ಡೆಪ್ಯೂಟಿ ಕಮಿಷನರಿಗೆ ಸ್ವತಃ ರಿವಿಷನ್ ಮಾಡುವುದಕ್ಕಿರುವ ಅಧಿಕಾರಗಳು.—(1) ಡೆಪ್ಯೂಟಿ ಕಮಿಷನರಿಗೆ, ಅವರ ಅಧೀನದಲ್ಲಿರುವ ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರವು ಈ ಅಧಿನಿಯಮದ ಪ್ರಕಾರ ಹೊರಡಿಸಿದ ಯಾವುದೇ ಆದೇಶ ಅಥವಾ ದಾಖಲಿಸಿದ ಕ್ರಮಗಳು ರೆವೆನ್ಯೂ ಹಿತಾಸಕ್ತಿಗಳಿಗೆ ಹಾನಿಕರವೆಂದು ಅವರಿಗೆ ಅಭಿಪ್ರಾಯವಿದ್ದಲ್ಲಿ, ಸ್ವತಃ ಅದನ್ನು ಅಗತ್ಯಪಡಬಹುದು ಹಾಗೂ ಪರಿಶೀಲಿಸಬಹುದು ಹಾಗೂ ಅದರ ಮೇಲೆ ಅಂತಹ ವಿಚಾರಣೆಗಳನ್ನು ಮಾಡಬಹುದು ಅಥವಾ ಅಂತಹ ವಿಚಾರಣೆಗಳನ್ನು ಮಾಡಿಸಬಹುದು ಹಾಗೂ ಈ ಅಧಿನಿಯಮದ ನಿಬಂಧನೆಗಳಿಗೆ ವಿಧೇಯವಾಗಿ, ಅದರ ಮೇಲೆ ಅವರಿಗೆ ಯುಕ್ತವೆಂದು ತೋರುವ ಅಂತಹ ಆದೇಶವನ್ನು ಹೊರಡಿಸಬಹುದಾಗಿದೆ.

ವಿಶದೀಕರಣ.—ಈ ವಿಭಾಗದ ಅಗತ್ಯಕ್ಕಾಗಿ ನಿರ್ದೇಶಿಸಿದ ಅಥವಾ ಪಾವತಿಸಬೇಕಾದ ತೆರಿಗೆ ಅಥವಾ ಇತರ ಮೊತ್ತವು ವಾಸ್ತವಿಕವಾಗಿ ಲಭಿಸಬೇಕಾದ ಮೊತ್ತಕ್ಕಿಂತ ಕಡಿಮೆಯಾಗಿದ್ದಲ್ಲಿ, ಹೊರಡಿಸಿದ ಒಂದು ಆದೇಶವೋ ದಾಖಲಿಸಿದ ಕ್ರಮಗಳೋ ರೆವೆನ್ಯೂ ಹಿತಾಸಕ್ತಿಗಳಿಗೆ ಹಾನಿಕರವೆಂದು ಭಾವಿಸತಕ್ಕದ್ದು.

(2) ಡೆಪ್ಯೂಟಿ ಕಮಿಷನರ್,—

(ಎ) ಆದೇಶದ ವಿರುದ್ಧ ಅಪೀಲು ನೀಡುವುದಕ್ಕಿರುವ ಕಾಲವು ಮುಕ್ತಾಯವಾಗಿದ್ದಲ್ಲಿ;

(ಬಿ) ಆದೇಶವು ಅಪಲೇಟ್ ಪ್ರಾಧಿಕಾರ ಅಥವಾ ಅಪಲೇಟ್ ಟ್ರಿಬ್ಯೂನಲ್‌ನ ಒಂದು ಅಪೀಲಿನ ಅಥವಾ ಉಚ್ಚನ್ಯಾಯಾಲಯದ ಮುಂದಿರುವ ಒಂದು ರಿವಿಷನ್‌ನ ವಿಷಯವಾಗಿದ್ದಲ್ಲಿ; ಅಥವಾ

(ಸಿ) ಅದರಲ್ಲಿ ಉಲ್ಲೇಖಿಸಲ್ಪಟ್ಟ ಆದೇಶವನ್ನು ಹೊರಡಿಸಿದ ವರ್ಷದಿಂದ ನಾಲ್ಕು ವರ್ಷಕ್ಕಿಂತ ಹೆಚ್ಚು ಆಗಿದ್ದಲ್ಲಿ,—

(1)ನೇ ಉಪ-ವಿಭಾಗ ಪ್ರಕಾರದ ಯಾವುದೇ ಆದೇಶವನ್ನು ಹೊರಡಿಸತಕ್ಕದ್ದಲ್ಲ.

(3) (2)ನೇ ಉಪ-ವಿಭಾಗದಲ್ಲಿ ಏನೇ ಒಳಗೊಂಡಿದ್ದರೂ, (2)ನೇ ಉಪ-ವಿಭಾಗದ (ಬಿ) ಖಂಡದಲ್ಲಿ ಉಲ್ಲೇಖಿಸಿದ ಪ್ರಕಾರದ ಒಂದು ಅಪೀಲಿಗೆ ಅಥವಾ ರಿವಿಷನ್‌ಗೆ ತೀರ್ಮಾನ ಕೈಗೊಳ್ಳದ ಯಾವುದೇ ವಿಷಯದಲ್ಲಿ, ಅಂತಹ ಅಪೀಲಿನಲ್ಲಿ ಅಥವಾ ರಿವಿಷನ್‌ನ ಆದೇಶದ ದಿನಾಂಕದಿಂದ ಒಂದು ವರ್ಷದ ಕಾಲಾವಧಿ ಮುಕ್ತಾಯವಾಗುವುದಕ್ಕಿಂತ ಮುಂಚಿತವಾಗಿಯೇ ಪ್ರಸ್ತುತ ಉಪ-ವಿಭಾಗದ (ಸಿ) ಖಂಡದಲ್ಲಿ ಉಲ್ಲೇಖಿಸಿದ ನಾಲ್ಕು ವರ್ಷದ ಕಾಲಾವಧಿ ಮುಕ್ತಾಯವಾಗುವುದಕ್ಕಿಂತ ಮುಂಚಿತವಾಗಿಯೇ ಯಾವುದು ಕೊನೆಗೆ ಸಂಭವಿಸುವುದೋ ಅದಕ್ಕಿಂತ ಮುಂಚಿತವಾಗಿ (1)ನೇ ಉಪ-ವಿಭಾಗ ಪ್ರಕಾರದ ಒಂದು ಆದೇಶವನ್ನು ಕಮಿಷನರಿಗೆ ಹೊರಡಿಸಬಹುದಾಗಿದೆ.

(4) ಒಬ್ಬ ವ್ಯಕ್ತಿಗೆ ಪ್ರತಿಕೂಲವಾಗಿ ಅನ್ವಯಿಸುವ ಯಾವುದೇ ಆದೇಶವನ್ನು ಪ್ರಸ್ತುತ ವ್ಯಕ್ತಿ ಹೇಳುವುದನ್ನು ಆಲಿಸಲು ಯುಕ್ತ ಅವಕಾಶವನ್ನು ನೀಡದಿದ್ದಲ್ಲಿ ಈ ವಿಭಾಗ ಪ್ರಕಾರ ಹೊರಡಿಸತಕ್ಕದ್ದಲ್ಲ.

9. 2004ರ 30ನೇ ಅಧಿನಿಯಮದ ತಿದ್ದುಪಡಿ.—2003ರ ಕೇರಳ ಮೌಲ್ಯವರ್ಧಿತ ತೆರಿಗೆ ಅಧಿನಿಯಮ (2004ರ 30)ದಲ್ಲಿ,—

(1) 2ನೇ ವಿಭಾಗದಲ್ಲಿ,—

(ಎ) (xxvii)ನೇ ಖಂಡದ ನಂತರ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(xxvii ಎ) “ಮಲ್ಟಿಲೆವೆಲ್ ವಾರ್ಕೆಟಿಂಗ್” ಎಂದರೆ, ಅಂಗಡಿಗಳ ಮುಖೇನಯಲ್ಲದೆ, ಪ್ರತ್ಯಕ್ಷ ಮಾರಾಟಗಾರರ ಮುಖೇನ ಅಥವಾ ಪ್ರತ್ಯಕ್ಷ ಮಾರಾಟಗಾರರ ಅಥವಾ ವಿತರಣೆಗಾರರ ಮುಖೇನ ಖರೀದಿಸುವ ಗ್ರಾಹಕರಿಗೆ ಅಥವಾ ಬಳಕೆದಾರರಿಗೆ, ಸಾಮಾನ್ಯವಾಗಿ

ಅವರ ಮನೆಗಳಿಗೆ ಅಥವಾ ಕೆಲಸದ ಸ್ಥಳಗಳಿಗೆ ಅಥವಾ ಒಂದು ಪ್ರತ್ಯೇಕ ಸ್ಥಳದಲ್ಲಿ ಅಂತಹ ಸರಕುಗಳ ಪ್ರದರ್ಶನ ಮುಖೇನ ಅಥವಾ ಮೇಲ್ ಆರ್ಡರ್ ಮಾರಾಟ ಮುಖೇನ ಒಂದು ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಸ್ಥೆ ನಡೆಸುವ ಸರಕುಗಳ, ಮಾರುಕಟ್ಟೆ ಹಾಗೂ ಮಾರಾಟ ಎಂದರ್ಥ;

(xxvii ಬಿ) “ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಸ್ಥೆ” ಎಂದರೆ ಮಲ್ಟಿಲೆವೆಲ್ ಮಾರ್ಕೆಟಿಂಗ್‌ನಲ್ಲಿ ತೊಡಗಿರುವ 2013ರ ಕಂಪೆನಿಗಳು ಅಧಿನಿಯಮ (2013ರ 18ನೇ ಕೇಂದ್ರ ಅಧಿನಿಯಮ)ದ ಕೆಳಗೆ ರೆಜಿಸ್ಟರ್ ಮಾಡಲ್ಪಟ್ಟ ಒಂದು ಕಂಪೆನಿ ಅಥವಾ 1932ರ ಪಾಲಿಗಾರಿಕೆ ಅಧಿನಿಯಮ (1932ರ IXನೇ ಕೇಂದ್ರ ಅಧಿನಿಯಮ)ದ ಕೆಳಗೆ ಅಥವಾ 2008ರ ಪರಿಮಿತ ಹೊಣೆಗಾರಿಕೆ ಪಾಲಿಗಾರಿಕೆ ಅಧಿನಿಯಮ (2009ರ 6ನೇ ಕೇಂದ್ರ ಅಧಿನಿಯಮ)ದ ಕೆಳಗೆ ರೆಜಿಸ್ಟರ್ ಮಾಡಲ್ಪಟ್ಟ ಒಂದು ಫರ್ಮ್ ಎಂದರ್ಥ;”;

(ಬಿ) (ii)ನೇ ಖಂಡದಲ್ಲಿ, ಈ ಕೆಳಗಿನ ವಿಶದೀಕರಣವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ವಿಶದೀಕರಣ.—ಯಾವುದೇ ನ್ಯಾಯಾಲಯದ, ಟ್ರಿಬ್ಯೂನಲಿನ ಅಥವಾ ಪ್ರಾಧಿಕಾರದ ಯಾವುದೇ ತೀರ್ಪಿನಲ್ಲಿ, ದಿಕ್ರಿಯಲ್ಲಿ ಅಥವಾ ಆದೇಶದಲ್ಲಿ ಏನೇ ಒಳಗೊಂಡಿದ್ದರೂ, ಇದಕ್ಕಾಗಿ ನಿಗದಿಪಡಿಸಿದ ನಿಯಮಗಳಿಗನುಗುಣವಾಗಿ, ರೆಜಿಸ್ಟರ್ ಮಾಡಿದ ಉಪ-ಗುತ್ತಿಗೆದಾರರುಗಳಿಗೆ ನೀಡಿದ ಮೊತ್ತವನ್ನು ಕಡಿಮೆಗೊಳಿಸಿದ ನಂತರ, ಒಬ್ಬ ಮುಖ್ಯ ಗುತ್ತಿಗೆದಾರನಿಗೆ ಆತನ ಆಕೌಂಟ್‌ಗೆ ಲಭಿಸಿದ ಅಥವಾ ಲಭಿಸಬಹುದಾದ ಬಾಕಿ ಕರಾರು ಮೊತ್ತವನ್ನು ಅಂತಹ ಕರಾರು ಕೆಲಸವನ್ನು ನಡೆಸುವುದರಲ್ಲಿ ಒಳಗೊಂಡ ಬಾಕಿ ಇರುವ ಸಾಮಗ್ರಿಗಳ ವರ್ಗಾವಣೆ ಮೌಲ್ಯವನ್ನು ನಿರ್ಣಯಿಸುವುದಕ್ಕಿರುವ ಮುಖ್ಯ ಗುತ್ತಿಗೆದಾರನ ಒಟ್ಟು ಟರ್ನ್‌ಓವರ್ ಆಗಿರತಕ್ಕದ್ದು;”;

(2) 4ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ,—

(i) “ಯಾವುದೇ ಸ್ವಾಯತ್ತ ನಿಕಾಯ” ಎಂಬ ಪದಗಳ ನಂತರ “ಅಥವಾ ಯಾವುದೇ ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಸ್ಥೆ ಅಥವಾ ಮಲ್ಟಿ ಲೆವೆಲ್ ಮಾರ್ಕೆಟಿಂಗ್‌ನಲ್ಲಿ ತೊಡಗಿರುವ ಅವರ ವಿತರಣೆಗಾರ ಹಾಗೂ ಏಜೆಂಟ್ ಅಥವಾ ವಿತರಣೆಗಾರ ಅಥವಾ ಏಜೆಂಟ್” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) (ಎ) ಖಂಡದಲ್ಲಿ, ಪಟ್ಟಿಯಲ್ಲಿ,—

(ಎ) ಕ್ರಮ ನಂಬ್ರ 3ಎಯಲ್ಲಿ, (2)ನೇ ಕಾಲನ ನಮೂದನೆಯ ಕೊನೆಗೆ, ಈ ಕೆಳಗಿನ ಪದಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“**ಸ್ಟೈರೋಫಾಮ್ ಹಾಗೂ ಸ್ಟೈರೋಫಾಮ್ ಶೀಟುಗಳನ್ನು ಒಳಗೊಂಡು**”;

(ಬಿ) ಕ್ರಮ ನಂಬ್ರ 3ಎ ಹಾಗೂ ಅದರೊಂದಿಗಿನ (2), (3) ಹಾಗೂ (4)ನೇ ಕಾಲಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬ್ರ ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

3ಬಿ. ಪಾಲಿವಿನೈಲ್ ಕ್ಲೋರೈಡ್/ ***20.”;

ಪಾಲಿವಿಥಿಲೀನ್ (ಇತ್ಯಾದಿಗಳಿಂದ
ಮುದ್ರಿಸಿದ ಬ್ಯಾನರ್‌ಗಳು, ಜಾಹಿರಾತು
ಫಲಕಗಳು ಹಾಗೂ ಹಸ್ತ ಪತ್ರಿಕೆಗಳು
ಹಾಗೂ ಇನ್ನಿತರ ಪ್ಲಾಸ್ಟಿಕ್ ಶೀಟುಗಳು

(iii) ಹನ್ನೊಂದನೇ ಕ್ಷಿಪ್ರ ನಿಬಂಧನೆಗೆ ಬದಲು, ಈ ಕೆಳಗಿನ ಕ್ಷಿಪ್ರ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅದೂ ಅಲ್ಲದೆ, ಯಾವುದೇ ರೂಪದಲ್ಲಿರುವ ನೈಸರ್ಗಿಕ ಅನಿಲದ ಮಾರಾಟಕ್ಕೆ ಸಂಬಂಧಿಸಿದ ಟರ್ನ್ ಓವರನ್ನು, 2015 ಫೆಬ್ರುವರಿ 4ನೇ ದಿನಾಂಕದಿಂದ 2016 ಮಾರ್ಚ್ 31ನೇ ದಿನಾಂಕದ ವರೆಗಿನ ಕಾಲಾವಧಿಯ ವರೆಗೆ ತೆರಿಗೆಯಿಂದ ಹೊರತುಪಡಿಸತಕ್ಕದ್ದು.”;

(ಬಿ) (5)ನೇ ಉಪ-ವಿಭಾಗದಲ್ಲಿ, ವಿಶದೀಕರಣ IIರಲ್ಲಿ, ಈ ಕೆಳಗಿನ ಟಿಪ್ಪಣಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಟಿಪ್ಪಣಿ.—ಇದು 2005 ಏಪ್ರಿಲ್ 1ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.”;

“ಅದೂ ಅಲ್ಲದೆ, ಯಾವುದೇ ರೂಪದಲ್ಲಿರುವ ನೈಸರ್ಗಿಕ ಅನಿಲದ ಮಾರಾಟಕ್ಕೆ ಸಂಬಂಧಿಸಿದ ಟರ್ನ್ ಓವರನ್ನು, 2015 ಫೆಬ್ರುವರಿ 4ನೇ ದಿನಾಂಕದಿಂದ 2016 ಮಾರ್ಚ್ 31ನೇ ದಿನಾಂಕದ ವರೆಗಿನ ಕಾಲಾವಧಿಯ ವರೆಗೆ ತೆರಿಗೆಯಿಂದ ಹೊರತುಪಡಿಸತಕ್ಕದ್ದು.”;

(3) 6ಎ ವಿಭಾಗವನ್ನು ಬಿಟ್ಟುಬಿಡತಕ್ಕದ್ದು;

(4) 8ನೇ ವಿಭಾಗದಲ್ಲಿ,—

(ಎ) (ಎ) ಖಂಡದಲ್ಲಿ, (i)ನೇ ಉಪ-ಖಂಡದಲ್ಲಿ,—

“ರೇಜಿಸ್ಟರು ಮಾಡಲ್ಪಟ್ಟಿರುವ” ಎಂಬ ಪದಗಳ ನಂತರ “ಇಂಟೀರಿಯರ್ ಡೆಕರೇಷನ್ ಹಾಗೂ ಫರ್ನಿಚಿಂಗ್ ಕರಾರುಗಳು, ಎಲೆಕ್ಟ್ರಿಕಲ್, ರೆಪ್ರಿಜರೇಶನ್ ಅಥವಾ ಏರ್ ಕಂಡೀಶನಿಂಗ್ ಕರಾರುಗಳು ಅಥವಾ ಪ್ಲಾಂಟ್‌ಗಳು, ಯಂತ್ರಗಳು, ರೋಲಿಂಗ್ ಷೆಡರುಗಳು, ಕ್ರೇನ್‌ಗಳು, ಹಾಯಿಸ್ಟ್‌ಗಳು, ಎಲಿವೇಟರುಗಳು (ಲಿಫ್ಟ್‌ಗಳು), ಎಸ್ಕಲೇಟರ್‌ಗಳು, ಜೆನರೇಟರ್‌ಗಳು, ಜನರೇಟಿಂಗ್ ಸೆಟ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು, ಭಾರವನ್ನು ಅಳೆಯುವ ಯಂತ್ರಗಳು, ಏರ್‌ಕಂಡೀಶನರ್‌ಗಳು, ಏರ್‌ಕೂಲರ್‌ಗಳು, ಡೀಪ್ ಫ್ರೀಜರ್‌ಗಳು ಎಂಬವುಗಳ ವಿತರಣೆ ಹಾಗೂ ಸ್ಥಾಪನೆ ಹಾಗೂ ಎಲ್ಲಾ ತರಹದ ಟೈಲ್‌ಗಳು (ಬ್ರಿಕ್ ಟೈಲ್‌ಗಳನ್ನು ಹೊರತುಪಡಿಸಿ), ಸ್ಲಾಬ್‌ಗಳು ಹಾಗೂ ಕಲ್ಲುಗಳು (ಮಾರ್ಬಲ್‌ನ್ನು ಒಳಗೊಂಡು) ಎಂಬವುಗಳನ್ನು ಹಾಸುವುದಕ್ಕಿರುವ ಕರಾರುಗಳು ಎಂಬವುಗಳನ್ನು ವಹಿಸಿಕೊಳ್ಳುವವರನ್ನು ಹೊರತುಪಡಿಸಿ” ಎಂಬೀ ಪದಗಳನ್ನು ಹಾಗೂ ಅವರಣಗಳನ್ನು ಸೇರಿಸತಕ್ಕದ್ದು;

(ii) ವಿಶದೀಕರಣ 2ರ ನಂತರ, ಈ ಕೆಳಗಿನ ವಿಶದೀಕರಣವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ವಿಶದೀಕರಣ 3.—ಕಟ್ಟಡ ನಿರ್ಮಾಣಕ್ಕಿರುವ ಒಂದು ಕಾಂಪ್ಲೋಸಿಟ್ ಕರಾರು, ಈ ಉಪಖಂಡದಿಂದ ಹೊರತುಪಡಿಸಲಾದ ಕೆಲಸಗಳು ಕರಾರಿನಲ್ಲಿ ಒಳಗೊಳ್ಳುವುದು ಎಂಬ ಕಾರಣದಿಂದಾಗಿ ಮಾತ್ರ ಪ್ರಸ್ತುತ ಉಪ-ಖಂಡದಲ್ಲಿ ವ್ಯಕ್ತಪಡಿಸಲಾದ ಸ್ವರೂಪದ ಕರಾರೆಂದು ಭಾವಿಸತಕ್ಕದ್ದಲ್ಲ.”

(ಬಿ) (ಸಿ) ಖಂಡದಲ್ಲಿ, (i)ನೇ ಉಪಖಂಡಕ್ಕೆ ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ ಈ ಅಧಿನಿಯಮದಲ್ಲಿ ಅಥವಾ ಅದರ ಕೆಳಗೆ ರಚಿಸಲ್ಪಟ್ಟ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಒಬ್ಬ ವ್ಯಾಪಾರಿಗೆ, 2015-2016ಕ್ಕಿಂತ ಪೂರ್ವದ ಕಾಲಾವಧಿಗೆ ಅಂತಹ ವ್ಯಾಪಾರಿ ಈ ಅಧಿನಿಯಮದ ಪ್ರಕಾರ ರೇಜಿಸ್ಟರ್ ಮಾಡಿದ್ದರೂ ಇಲ್ಲದಿದ್ದರೂ ಅರ್ಹತೆಗೆ ವಿಧೇಯವಾಗಿ, ಈ ಉಪಖಂಡ ಪ್ರಕಾರದ ತೆರಿಗೆ ಪಾವತಿಸಲು, ಆತನ ಇಚ್ಛೆಗನುಗುಣವಾಗಿ ಆಯ್ಕೆಮಾಡಬಹುದಾಗಿದೆ.”;

(೨) (ಎಚ್) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(i) ಒಂದು ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಸ್ಥೆಯಾದ ಯಾವುದೇ ವ್ಯಾಪಾರಿಗೆ, ಆತನ ಇಚ್ಛೆಗನುಗುಣವಾಗಿ, (6)ನೇ ವಿಭಾಗ (1)ನೇ ಉಪ-ವಿಭಾಗ ಪ್ರಕಾರ, ಅಂತಹ ಸರಕುಗಳಿಗೆ ಪಾವತಿಸಬೇಕಾದ ತೆರಿಗೆಯ ಬದಲು, ಸರಕುಗಳ ಪರಮಾವಧಿ ಚಿಲ್ಲರೆ ಮಾರಾಟ ಬೆಲೆಯ ಮೇಲೆ ಸರಕುಗಳಿಗೆ ಅನ್ವಯಿಸುವ ಅನುಸೂಚಿಯ ಪ್ರಕಾರದ ತೆರಿಗೆ ದರದಲ್ಲಿ, ನಿಗದಿಪಡಿಸಬಹುದಾದ ಪ್ರಕಾರದ ರೀತಿಯಲ್ಲೂ ಅಂತಹ ನಿಬಂಧನೆಗಳಿಗೂ ನಿಯಂತ್ರಣಗಳಿಗೂ ವಿಧೇಯವಾಗಿ ತೆರಿಗೆಯನ್ನು ಪಾವತಿಸಬಹುದಾಗಿದೆ:

ಆದರೆ ಈ ಖಂಡದ ಉಪಬಂಧಗಳು ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಸ್ಥೆಯು ಮಲ್ಟಿಲೆವೆಲ್ ಮಾರ್ಕೆಟಿಂಗ್ ಮುಖೇನ ಅಲ್ಲದೆ ಮಾಡುವ ಸರಕುಗಳ ಮಾರಾಟಕ್ಕೆ ಅನ್ವಯವಾಗತಕ್ಕದ್ದಲ್ಲ:

ಮತ್ತು ಅಲ್ಲದೆ, 6ನೇ ವಿಭಾಗದಲ್ಲೂ 15ನೇ ವಿಭಾಗದಲ್ಲೂ ಏನೇ ಒಳಗೊಂಡಿದ್ದರೂ, ಒಂದು ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಸ್ಥೆಯು ಈ ಉಪಬಂಧದ ಪ್ರಕಾರ ಪರಮಾವಧಿ ಚಿಲ್ಲರೆ ಮಾರಾಟ ಬೆಲೆಯ ಮೇಲೆ ತೆರಿಗೆ ಪಾವತಿಸುವಾಗ, ಪ್ರಸ್ತುತ ಶ್ರೇಣಿಯಲ್ಲಿ, ನಂತರ ಬರುವ ವ್ಯಾಪಾರಿಗಳು ರೆಜಿಸ್ಟರ್ ಮಾಡಲು ಹೊಣೆಗಾರರಾಗಿರುವುದಲ್ಲ ಹಾಗೂ ಅಂತಹ ಸರಕುಗಳನ್ನು ತೆರಿಗೆ ಪಾವತಿಸುವುದರಿಂದ ಹೊರತುಪಡಿಸಲಾಗುವುದು.”.

(5) 10ನೇ ವಿಭಾಗದ, (1)ನೇ ಉಪ-ವಿಭಾಗದ, ಕ್ಲಿಪ್ಪ ನಿಬಂಧನೆಯಲ್ಲಿ, “ನಾಲ್ಕು ಶೇಕಡಾ” ಎಂಬ ಪದಗಳಿಗೆ ಬದಲು “ಐದು ಶೇಕಡಾ” ಎಂಬ ಪದಗಳನ್ನು ಸೇರಿಸತಕ್ಕದ್ದು;

(6) 15ನೇ ವಿಭಾಗದ, (2)ನೇ ಉಪ-ವಿಭಾಗದಲ್ಲಿ, (xi)ನೇ ಐಟಿಎನ್ ನಂತರ, ಈ ಕೆಳಗಿನ ಐಟಿಎನ್‌ಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(xvii) ಯಾವುದೇ ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಸ್ಥೆ, ಮಲ್ಟಿಲೆವೆಲ್ ಮಾರ್ಕೆಟಿಂಗ್‌ನಲ್ಲಿ ತೊಡಗಿರುವ ಅವರ ವಿತರಣೆಗಾರ ಹಾಗೂ ಏಜೆಂಟ್ ಅಥವಾ ವಿತರಣೆಗಾರ ಅಥವಾ ಏಜೆಂಟ್;

(xiii) ಜಾಬ್-ವರ್ಕ್‌ಗಳಿಗಾಗಿ ರಾಜ್ಯದ ಹೊರಗಿನಿಂದ ಸರಕುಗಳನ್ನು ಪಡೆಯುವ ಯಾವುದೇ ಜಾಬ್‌ವರ್ಕರ್.”;

(7) 16ನೇ ವಿಭಾಗದ, (7)ನೇ ಉಪ-ವಿಭಾಗದಲ್ಲಿ, (ಎ) ಹಾಗೂ (ಬಿ) ಎಂಬೀ ಐಟಂಗಳಿಗೆ ಬದಲು, ಅನುಕ್ರಮವಾಗಿ, ಈ ಕೆಳಗಿನ ಐಟಂಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎ) ಆಮದುಗಾರನಲ್ಲದ ಒಬ್ಬ ವ್ಯಾಪಾರಿಯ ವಿಷಯದಲ್ಲಿ:—

- (i) ಹಿಂದಿನ ವರ್ಷದ ಒಂದು ಟರ್ನೊವರ್ ಐನೂರು ರೂಪಾಯಿ ಇಪ್ಪತ್ತೈದು ಲಕ್ಷದ ವರೆಗೆ ಆಗಿದ್ದಲ್ಲಿ
- (ii) ಹಿಂದಿನ ವರ್ಷದ ಒಂದು ಟರ್ನೊವರ್ ಒಂದು ಸಾವಿರ ರೂಪಾಯಿ ಇಪ್ಪತ್ತೈದು ಲಕ್ಷಕ್ಕಿಂತ ಹೆಚ್ಚು ಆಗಿದ್ದಲ್ಲಿ

(ಬಿ) ಇನ್ನಿತರ ವಿಷಯದಲ್ಲಿ ಮೂರು ಸಾವಿರ ರೂಪಾಯಿಗಳು.”;

(8) 18ಸಿ ವಿಭಾಗದ, (1)ನೇ ಉಪ-ವಿಭಾಗದಲ್ಲಿ,—

(ಎ) (ಎ) ಖಂಡದಲ್ಲಿ, “1961ರ ಆದಾಯ ತೆರಿಗೆ ಅಧಿನಿಯಮ (1961ರ 43ನೇ ಕೇಂದ್ರ ಅಧಿನಿಯಮ)ದ ಪ್ರಕಾರ ಧಾರ್ಮಿಕ ಸಂಸ್ಥೆಗಳಿಗೆ ಅನ್ವಯವಾಗುವ ಹೊರತುಪಡಿಸುವಿಕೆ ಆದೇಶಗಳು” ಎಂಬ ಪದಗಳಿಗೆ, ಅವರಣೆಗಳಿಗೆ ಹಾಗೂ ಅಂಕಗಳಿಗೆ ಬದಲು, “1961ರ ಆದಾಯ ತೆರಿಗೆ ಅಧಿನಿಯಮ (1961ರ 43ನೇ ಕೇಂದ್ರ ಅಧಿನಿಯಮ)ದ 12ಎಎ ವಿಭಾಗ ಪ್ರಕಾರ ಅಂತಹ ಸಂಸ್ಥೆಗಳ ರೆಜಿಸ್ಟ್ರೇಷನ್” ಎಂಬ ಪದಗಳನ್ನು, ಅವರಣೆಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು;

(ಬಿ) ಒಂದನೇ ಕ್ಲಿಪ್ತನಿಬಂಧನೆಯಲ್ಲಿ, “ಆದಾಯ ತೆರಿಗೆ ಹೊರತುಪಡಿಸುವಿಕೆಯ ಆದೇಶಗಳು” ಎಂಬ ಪದಗಳಿಗೆ ಬದಲು “1961ರ ಆದಾಯ ತೆರಿಗೆ ಅಧಿನಿಯಮ (1961ರ 43ನೇ ಕೇಂದ್ರ ಅಧಿನಿಯಮ)ದ 12ಎಎ ವಿಭಾಗ ಪ್ರಕಾರ ಅಂತಹ ಸಂಸ್ಥೆಗಳ ರೆಜಿಸ್ಟ್ರೇಷನ್” ಎಂಬ ಪದಗಳನ್ನು, ಅವರಣೆಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು.

ಟಿಪ್ಪಣಿ:—(ಎ) ಹಾಗೂ (ಬಿ) ಎಂಬೀ ಐಟಂಗಳು 2014 ಏಪ್ರಿಲ್ 1ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.”;

(9) 21ನೇ ವಿಭಾಗದಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಯನ್ನು (1)ನೇ ಉಪ-ವಿಭಾಗವಾಗಿ ಅಂಕಿತಗೊಳಿಸತಕ್ಕದ್ದು ಹಾಗೂ ಆ ರೀತಿ ಅಂಕಿತಗೊಳಿಸಲ್ಪಟ್ಟ (1)ನೇ ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(2) (1)ನೇ ಉಪ-ವಿಭಾಗ ಪ್ರಕಾರ ಸಲ್ಲಿಸಿದ ಮಾಸಿಕ ರಿಟರ್ನ್‌ನಲ್ಲಿ ವ್ಯಾಪಾರಿಯು ಯಾವುದೇ ಲೋಪ ಅಥವಾ ತಪ್ಪುಮಾಡಿರುವುದಾಗಿ ಕಂಡುಹಿಡಿಯುವುದಾದಲ್ಲಿ, ರಿಟರ್ನ್‌ಗೆ ಸಂಬಂಧಿಸಿದ ರಿಟರ್ನಿನ ಕಾಲಾವಧಿಯ ಕೊನೆಯ ದಿವಸದಿಂದ ಎರಡು ತಿಂಗಳೊಳಗೆ, ಲೋಪ ಅಥವಾ ತಪ್ಪನ್ನು ಸರಿಪಡಿಸಿದ ನಂತರ, ಆತನು ಒಂದು ಪರಿಷ್ಕರಿಸಿದ ರಿಟರ್ನ್‌ನ್ನು ಸಲ್ಲಿಸತಕ್ಕದ್ದು. ಆ ರೀತಿ ಪರಿಷ್ಕರಿಸಿದ ರಿಟರ್ನ್‌ನ ಪರಿಣಾಮವಾಗಿ, ವ್ಯಾಪಾರಿಯು ನೀಡಬೇಕಾದಂತಹ ತೆರಿಗೆಯ ಹೆಚ್ಚಿಗೆ ಆಗುವುದಾದಲ್ಲಿ, ವ್ಯಾಪಾರಿಯು, ಆ ರೀತಿ ಪರಿಷ್ಕರಿಸಿದ ರಿಟರ್ನ್‌ನೊಂದಿಗೆ ತೆರಿಗೆಯನ್ನು 31ನೇ ವಿಭಾಗದಲ್ಲಿ ವ್ಯಕ್ತಪಡಿಸಿದ ದರದಲ್ಲಿ ಅದರ ಮೇಲಿನ ಬಡ್ಡಿ ಹಾಗೂ ಪ್ರಸ್ತುತ ದರದ ಎರಡುಪಟ್ಟಷ್ಟು ಲೆಕ್ಕಹಾಕಲಾಗಿರುವ ದಂಡ ಬಡ್ಡಿಯನ್ನೂ ಪಾವತಿಸಿದುದರ ರುಜುವಾತನ್ನು ಹಾಜರುಪಡಿಸತಕ್ಕದ್ದು. ಆ ರೀತಿ ಪರಿಷ್ಕರಿಸಿದ ರಿಟರ್ನ್‌ ಸ್ವೀಕರಿಸುವಾಗ 22, 24, ಹಾಗೂ 25 ಎಂಬ ವಿಭಾಗಗಳ ನಿಬಂಧನೆಗಳಿಗೆ ವಿಧೇಯವಾಗಿ, ರಿಟರ್ನ್‌ ಕಾಲಾವಧಿ ಸಂಬಂಧಿಸಿದ ತೆರಿಗೆ ನಿರ್ಧರಣೆ ಪೂರ್ತಿಯಾಗಿರುವುದಾಗಿ ಭಾವಿಸತಕ್ಕದ್ದು.”;

(10) 24ನೇ ವಿಭಾಗದ (1)ನೇ ಉಪ-ವಿಭಾಗದಲ್ಲಿ, ನಾಲ್ಕನೇ ಕ್ಲಿಪ್ತ ನಿಬಂಧನೆಗೆ ಬದಲು, ಈ ಕೆಳಗಿನ ಕ್ಲಿಪ್ತ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅದೂ ಅಲ್ಲದೆ, 2015 ಮಾರ್ಚ್ 31ನೇ ದಿನಾಂಕದಂದು ಕಾಲಾವಧಿ ಮುಕ್ತಾಯಗೊಳ್ಳುವ 25ಬಿ ವಿಭಾಗ ಪ್ರಕಾರ ವಿಸ್ತರಣೆಗೆ ವಿಧೇಯವಾಗಿರುವವುಗಳನ್ನು ಒಳಗೊಂಡು, ತೆರಿಗೆ ನಿರ್ಧರಣೆ ಪೂರ್ತಿಗೊಳಿಸುವುದಕ್ಕಿರುವ ಕಾಲಾವಧಿಯನ್ನು 2016 ಮಾರ್ಚ್ 31ನೇ ದಿನಾಂಕದ ವರೆಗೆ ವಿಸ್ತರಿಸಲಾಗುವುದು.”;

(11) 25ನೇ ವಿಭಾಗದ (1)ನೇ ಉಪ-ವಿಭಾಗದಲ್ಲಿ, ಮೂರನೇ ಕ್ಲಿಪ್ತನಿಬಂಧನೆಗೆ ಬದಲು, ಈ ಕೆಳಗಿನ ಕ್ಲಿಪ್ತ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅದೂ ಅಲ್ಲದೆ, 2015 ಮಾರ್ಚ್ 31ನೇ ದಿನಾಂಕದಂದು ಕಾಲಾವಧಿ ಮುಕ್ತಾಯಗೊಳ್ಳುವ 25ಬಿ ವಿಭಾಗ ಪ್ರಕಾರ ವಿಸ್ತರಣೆಗೆ ವಿಧೇಯವಾಗಿರುವವುಗಳನ್ನು ಒಳಗೊಂಡು, ತೆರಿಗೆ ನಿರ್ಧರಣೆ ಪೂರ್ತಿಗೊಳಿಸುವುದಕ್ಕಿರುವ ಕಾಲಾವಧಿಯನ್ನು 2016 ಮಾರ್ಚ್ 31ನೇ ದಿನಾಂಕದ ವರೆಗೆ ವಿಸ್ತರಿಸಲಾಗುವುದು.”;

(12) 30ನೇ ವಿಭಾಗದಲ್ಲಿ, (1)ನೇ ಉಪ-ವಿಭಾಗದ ಕ್ಲಿಪ್ಪ ನಿಬಂಧನೆಯನ್ನು ಬಿಟ್ಟುಬಿಡತಕ್ಕದ್ದು;

(13) 52ನೇ ವಿಭಾಗದಲ್ಲಿ, ಈ ಕೆಳಗಿನ ವಾಕ್ಯವನ್ನು ಕೊನೆಯಲ್ಲಿ ಸೇರಿಸತಕ್ಕದ್ದು, ಅದೇನೆಂದರೆ:—

“ಈ ಉದ್ದೇಶಗಳಿಗಾಗಿ, ನಿಗದಿಪಡಿಸಬಹುದಾದ ಪ್ರಕಾರದ ಪ್ರಕ್ರಿಯೆಗಳನ್ನು ಅನುಸರಿಸಿ, ಅಂತಹ ವಿಜ್ಞಿಗಳನ್ನು ಅಥವಾ ಅಧಾರಿಗಳನ್ನು ರೆಜಿಸ್ಟರ್ ಮಾಡತಕ್ಕದ್ದಾಗಿದೆ.”;

(14) 54ನೇ ವಿಭಾಗದಲ್ಲಿ,—

(ಎ) “ಯಾವುದೇ ಕ್ರಮಗಳಿಗೆ” ಎಂಬ ಪದಗಳ ನಂತರ “ಅಥವಾ ಸಾರ್ವತ್ರಿಕ ಪರಿಶೀಲನೆ ಅಥವಾ ಸರ್ವೆಯ ಆಗತ್ಯಗಳಿಗಾಗಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ ಸಾರ್ವತ್ರಿಕ ಪರಿಶೀಲನೆ ಅಥವಾ ಸರ್ವೆಯ ವಿಷಯದಲ್ಲಿ ಡೆಪ್ಯೂಟಿ ಕಮಿಷನರ ಅಥವಾ ಅವರಿಗಿಂತ ಉನ್ನತ ದರ್ಜೆಯ ಒಬ್ಬ ಅಧಿಕಾರಿಯ ಪೂರ್ವಾನುಮತಿ ಯೊಂದಿಗೆ ಮಾತ್ರ ಅಂತಹ ಅಧಿಕಾರ ವಿನಿಯೋಗಿಸತಕ್ಕದ್ದು.”;

(15) 54ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“54ಎ. ಎಲೆಕ್ಟ್ರಾನಿಕ್ ವಾಣಿಜ್ಯದಲ್ಲಿ ತೊಡಗಿರುವ ಸಂಸ್ಥೆಗಳು ಕೆಲವು ವಿವರಣೆಗಳನ್ನು ನೀಡಬೇಕೆಂದು.—ಒಂದು ಎಲೆಕ್ಟ್ರಾನಿಕ್ ವಾಣಿಜ್ಯ ವೆಬ್‌ಸೈಟ್‌ನ್ನು ನಿರ್ವಹಿಸುವ ಎಲ್ಲಾ ಕಂಪೆನಿಗಳು ಹಾಗೂ ಸಂಸ್ಥೆಗಳು ಆ ರೀತಿಯ ಸೈಟ್ ಮುಖೇನ ಮಾರಾಟ ಮಾಡಿದ ಹಾಗೂ ಆ ರೀತಿಯ ಮಾರಾಟದಿಂದಾಗಿ ರಾಜ್ಯದೊಳಗೆ ಅಥವಾ ರಾಜ್ಯದ ಹೊರಗೆ ಸಾಗಿಸಿದ ಸರಕುಗಳಿಗೆ ಸಂಬಂಧಿಸಿದ ವಿವರಣೆಗಳನ್ನು ನಿಗದಿಪಡಿಸಬಹುದಾದ ಪ್ರಕಾರದ ನಮೂನೆಯಲ್ಲಿ ಮಾಸಿಕವಾಗಿ ಫೈಲುಮಾಡತಕ್ಕದ್ದು. ಈ ಉದ್ದೇಶಗಳಿಗಾಗಿ, ಅವರು ಈ ಅಧಿನಿಯಮದ ಕೆಳಗೆ ನಿಗದಿಪಡಿಸಬಹುದಾದ ಪ್ರಕಾರದಲ್ಲಿ ರೆಜಿಸ್ಟರ್ ಮಾಡತಕ್ಕದ್ದು.”;

(16) 58ನೇ ವಿಭಾಗದ (1)ನೇ ಉಪ-ವಿಭಾಗದಲ್ಲಿ, “44ನೇ ವಿಭಾಗದ (8)ನೇ ಉಪ-ವಿಭಾಗ ಅಥವಾ (9)ನೇ ಉಪ-ವಿಭಾಗ, 49ನೇ ವಿಭಾಗ, 67ನೇ ವಿಭಾಗ, 68ನೇ ವಿಭಾಗ, 69ನೇ ವಿಭಾಗ ಅಥವಾ 70ನೇ ವಿಭಾಗ” ಎಂಬ ಪದಗಳನ್ನು, ಅಂಕಗಳನ್ನು ಹಾಗೂ ಅವರಣಗಳನ್ನು ಬಿಟ್ಟುಬಿಡತಕ್ಕದ್ದು;

(17) 82ನೇ ವಿಭಾಗದಲ್ಲಿ,—

(ಎ) “ನಿರ್ಧರಣಾ ಅಧಿಕಾರಿಯ ದರ್ಜೆಗಿಂತ ಕೆಳಗಲ್ಲದ ಯಾವುದೇ ಅಧಿಕಾರಿ” ಎಂಬ ಪದಗಳ ನಂತರ “ಸಾರ್ವತ್ರಿಕ ಪರಿಶೀಲನೆ ಅಥವಾ ಸರ್ವೇ ಮುಖೇನ ಮಾಹಿತಿಗಳನ್ನು ಸಂಗ್ರಹಿಸಬಹುದಾಗಿದೆ ಹಾಗೂ ಪ್ರಸ್ತುತ ಉದ್ದೇಶಗಳಿಗಾಗಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ಸಾರ್ವತ್ರಿಕ ಪರಿಶೀಲನೆ ಅಥವಾ ಸರ್ವೇಯ ವಿಷಯದಲ್ಲಿ, ಡೆಪ್ಯೂಟಿ ಕಮಿಷನರ ದರ್ಜೆಯ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಯ ಪೂರ್ವಾನುಮತಿಯೊಂದಿಗೆ ಮಾತ್ರ ಪ್ರಸ್ತುತ ಅಧಿಕಾರವನ್ನು ವಿನಿಯೋಗಿಸತಕ್ಕದ್ದು.”;

(18) 94ನೇ ವಿಭಾಗದ, (2ಎ) ಉಪ-ವಿಭಾಗದಲ್ಲಿ, “ಪಾವತಿಸಬೇಕಾದ ಸಂಪೂರ್ಣ ತೆರಿಗೆ” ಎಂಬ ಪದಗಳ ನಂತರ “ಅದರ ಮೇಲೆ ಆ ರೀತಿ ತೆರಿಗೆ ಪಾವತಿಸುವ ದಿನಾಂಕದ ವರೆಗಿನ ಬಡ್ಡಿ” ಎಂಬ ಪದಗಳನ್ನು ಸೇರಿಸತಕ್ಕದ್ದು.”;

(19) ಅನುಸೂಚಿಗಳಲ್ಲಿ,—

(ಎ) ಒಂದನೇ ಅನುಸೂಚಿಯಲ್ಲಿ,—

(i) ಕ್ರಮ ನಂಬ್ರ 3ರ ಶೀರ್ಷಿಕೆಯಲ್ಲಿ, “ಕೋಳಿ ಆಹಾರ” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು;

(ii) ಕ್ರಮ ನಂಬ್ರ 4ಎ ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(iii) ಕ್ರಮ ನಂಬ್ರ 7ರಲ್ಲಿ ಅದರದುರಿನ (2)ನೇ ಕಾಲಂನ ನಮೂದನೆಯ ಕೊನೆಯಲ್ಲಿ “ಮೂರನೇ ಅನುಸೂಚಿಯಲ್ಲಿ ನಿರ್ದಿಷ್ಟವಾಗಿ ನಮೂದಿಸಿರುವವುಗಳ ಹೊರತು” ಎಂಬ ಪದಗಳನ್ನು ಸೇರಿಸತಕ್ಕದ್ದು;

(iv) ಕ್ರಮ ನಂಬ್ರ 17ಎ ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂನ ನಮೂದನೆಗಳಿಗೆ ಬದಲು ಅನುಕ್ರಮವಾಗಿ, ಈ ಕೆಳಗಿನ ಕ್ರಮ ನಂಬ್ರ ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“17ಎ. ಗ್ಲಾಸ್ ಫೈಬರ್ ರೀ ಇನ್‌ಫೋರ್ಸೆಡ್ ***”;
ಜಿಪ್ಸಂನಿಂದ ಮಾಡಿದ ಫ್ಯಾಬ್ರಿಕೇಟೆಡ್
ಪಾನೆಲ್‌ಗಳು

(v) ಕ್ರಮನಂಬು 18ರಲ್ಲಿ—

(ಎ) ಐಟಂ (4) ಹಾಗೂ ಅದರದರಿನ (2) ಹಾಗೂ (3)ನೇ ಕಾಲಂಗಳ
ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(ಬಿ) ಐಟಂ (5) ಹಾಗೂ ಅದರದರಿನ (2) ಹಾಗೂ (3)ನೇ ಕಾಲಂಗಳ
ನಮೂದನೆಗಳ ಬದಲು, ಅನುಕ್ರಮವಾಗಿ ಈ ಕೆಳಗಿನ ಐಟಂ ಹಾಗೂ ನಮೂದನೆಗಳನ್ನು
ಸೇರಿಸತಕ್ಕದ್ದು, ಅದೇನೆಂದರೆ:—

“5. ಮತ್ಸ್ಯಫೆಡ್ ಹಾಗೂ ಸರಕಾರ ಅಂಗೀಕರಿಸಿದ ****”;
ತೀರಮೈತ್ರಿ ಯೂನಿಟ್‌ಗಳು, ಮತ್ಸ್ಯ ಕಾರ್ಮಿಕ
ಸಹಕಾರಿ ಸಂಘಗಳು ಮಾರುವ ನೈಲಾನ್
ರೋಪ್‌ಗಳು, ಪಾಲಿಸ್ಟರ್ ರೋಪ್‌ಗಳು,
ಪಾಲಿಸ್ಟರ್ ಟೈನ್‌ಗಳು ಹಾಗೂ ಇತರ
ಪ್ಲಾಸ್ಟಿಕ್ ರೋಪ್‌ಗಳು ಹಾಗೂ ಟೈನ್‌ಗಳು

(ಸಿ) ಐಟಂ (6) ಹಾಗೂ ಅದರದರಿನ (2) ಹಾಗೂ (3)ನೇ ಕಾಲಂಗಳ
ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(vi) ಕ್ರಮನಂಬು 23ಎ ಹಾಗೂ ಅದರದರಿನ (2) ಹಾಗೂ (3)ನೇ
ಕಾಲಂಗಳ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(vii) ಕ್ರಮನಂಬು 24ಬಿಯಲ್ಲಿ ಈ ಕೆಳಗಿನ ಟಿಪ್ಪಣಿಯನ್ನು ಸೇರಿಸತಕ್ಕದ್ದು,
ಅದೇನೆಂದರೆ:—

“ಟಿಪ್ಪಣಿ.—ಈ ನಮೂದನೆಯು, 2005 ಏಪ್ರಿಲ್ 1ನೇ ದಿನಾಂಕದಂದು ಜಾರಿಗೆ
ಬಂದಿರುವುದಾಗಿ ಭಾವಿಸತಕ್ಕದ್ದು.”;

(viii) ಕ್ರಮನಂಬು 39 ಹಾಗೂ ಅದರದರಿನ (2) ಹಾಗೂ (3)ನೇ
ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮನಂಬುಗಳನ್ನು ಹಾಗೂ
ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“39ಎ. ಪ್ಲಾಸ್ಟಿಕ್ ರೀಸೈಕ್ಲಿಂಗ್ ಪ್ಲಾಂಟ್ ಹಾಗೂ ****”;
ಮೆಷಿನರಿ

“39ಬಿ. ಪ್ಲಾಸ್ಟಿಕ್ ರೀಸೈಕಲ್ ಮಾಡಿ ಲಭಿಸುವ ****”;
ಫೈರೋಲಿಸಿಸ್ ಆಯಿಲ್, ಅಂತಹ ರೀಸೈಕ್ಲಿಂಗ್
ಯೂನಿಟ್‌ಗಳಿಂದಿರುವ ಮಾರಾಟದ ಹಂತದಲ್ಲಿ

(ix) ಕ್ರಮನಂಬು 42ಬಿ ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮನಂಬುಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“42ಸಿ. ರಬ್ಬರ್ ವುಡ್

(x) ಕ್ರಮನಂಬು 46ಎ ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(xi) ಕ್ರಮನಂಬು 51 ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(xii) ಕ್ರಮನಂಬು 55ರಲ್ಲಿ, (2)ನೇ ಕಾಲಂನ ಶೀರ್ಷಿಕೆಯಲ್ಲಿ “ಮತ್ತು ಖಾದಿ ಹಾಗೂ ಗ್ರಾಮ ಕೈಗಾರಿಕೆಗಳ ಆಯೋಗ” ಎಂಬ ಪದಗಳನ್ನು ಸೇರಿಸತಕ್ಕದ್ದು;

(xiii) ಕ್ರಮನಂಬು 62 ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮನಂಬುಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“63. ಬಳಸಿದ ಪ್ಲಾಸ್ಟಿಕ್ ಹಾಗೂ ಇಲೆಕ್ಟ್ರಾನಿಕ್ ಮಾಲಿನ್ಯ ****”;

(ಬಿ) ಎರಡನೇ ಅನುಸೂಚಿಯಲ್ಲಿ,—

(i) ಕ್ರಮನಂಬು 1ರಲ್ಲಿ,—

(ಎ) ಐಟಂ (2) ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ಬದಲು, ಅನುಕ್ರಮವಾಗಿ ಈ ಕೆಳಗಿನ ಕ್ರಮನಂಬುಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(2) ಡೈರೆಕ್ಟರ್ ಜನರ್ ಆಫ್ ಫೋರಿನ್ ಟ್ರೇಡ್ ****; ಅಧಿಸೂಚಿಸಿದ ಏಜನ್ಸಿಗಳು ಹಾಗೂ ರಾಜ್ಯ ದೊಳಗೆ ಚಿನ್ನವನ್ನು ಆಮದು ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತಗೊಳಿಸಿದ ಏಜನ್ಸಿಗಳು ಮಾರುವ ಚಿನ್ನ ಅಥವಾ ಚಿನ್ನದ ಗಟ್ಟಿ ಪ್ರಸ್ತುತ ಏಜನ್ಸಿಗಳು ನಡೆಸುವ ಮಾರಾಟದ ಹಂತದಲ್ಲಿ ಹಾಗೂ ರಾಜ್ಯದೊಳಗೆ ವ್ಯಾಪಾರಿಗಳು ಅನಂತರ ನಡೆಸುವ ಮಾರಾಟಕ್ಕೂ

(ಬಿ) (7) ರಿಂದ (12)ರ ವರೆಗಿನ ಐಟಂಗಳನ್ನು ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(ii) ಕ್ರಮನಂಬ್ರ 6 ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮನಂಬ್ರಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“7ಎ ಎಂಬ್ರಾಯ್ಡರಿ ಅಥವಾ ಝರಿ ವಸ್ತುಗಳು,
ಅಂದರೆ ಇಮಿ, ಝರಿ, ಕಸಾಬ್, ಸೈವು,
ಡಬ್ಬೆಕ, ಚುವಾಕಿ, ಗೋಚೋ, ಸಿತಾರ,
ನಖಿಸಿ, ಕೋರಾ, ಗ್ಲಾಸ್ ಬೀಡ್, ಬೇಡಿಯಲ್

(1) ಕಸೂತಿ ಹೊರಗೆ ಕಾಣದ ತರಹದ 5810.10.00
ಎಂಬ್ರಾಯಿಡರಿ

(2) ಹತ್ತಿಯ ಬಟ್ಟೆಯಿಂದ ಮಾಡಿದ 5810.91.00
ಎಂಬ್ರಾಯಿಡರಿ

(3) ಮಾನವ ನಿರ್ಮಿತ ನೂಲಿನಿಂದಿರುವ
ಎಂಬ್ರಾಯಿಡರಿ

(ಎ) ಎಂಬ್ರಾಯಿಡರಿ ಮಾಡಿದ ಬ್ಯಾಡ್ಜ್‌ಗಳು 5810.92.00
ಅಲಂಕಾರಗಳು ಹಾಗೂ ಅಂತಹ

- (ಬಿ) ಎಂಬ್ರಾಯಿಡರಿ ಮಾಡಿದ ಇತರ 5810.92.90
ವಸ್ತುಗಳು
- (4) ಇತರ ನೇಯ್ಗೆ ಸಾಮಗ್ರಿಗಳಿಂದ ಮಾಡಿದ 5810.99.00
ಎಂಬ್ರಾಯಿಡರಿ
- (5) ಝರಿ ವಸ್ತುಗಳು ****;
8. ಕೈಮಗ್ಗದ ಬಟ್ಟೆ, ಕೈಮಗ್ಗದ ಹೊದಿಕೆ ಹಾಗೂ ತಲೆದಿಂಬಿನ ಹೊದಿಕೆ ***
9. ನೈಸರ್ಗಿಕ ರೇಷ್ಮೆಯಿಂದ ನಿರ್ಮಿಸಿದ ರೇಷ್ಮೆ ವಸ್ತುಗಳು 5007
ಹಾಗೂ ಸೀರೆಗಳು
10. ನೇಯ್ಗೆ ವಸ್ತುಗಳು
- (1) ಉಣ್ಣೆ
- (ಎ) ಉಣ್ಣೆಯನ್ನು ಹಿಂಜಿ ಅಥವಾ ಮೃಗಗಳ 5111
ರೋಮದಿಂದ ಹಿಂಜಿ ನೇಯ್ಗೆ ಬಟ್ಟೆಬರೆಗಳು
- (ಬಿ) ಬಾಚಿ ಹಸನಮಾಡಿದ ಉಣ್ಣೆಯಿಂದಲೋ ಬಾಚಿ 5112
ಹಸನಮಾಡಿದ ಸ್ವಚ್ಛ ಮೃಗರೋಮದಿಂದಲೋ
ನೇಯ್ಗೆ ಬಟ್ಟೆಬರೆಗಳು
- (ಸಿ) ಮೃಗದ ಅಸಂಸ್ಕೃತ ರೋಮದಿಂದಲೋ ಅಲ್ಲದಿದ್ದಲ್ಲಿ 5113
ಕುದುರೆಯ ರೋಮದಿಂದಲೋ ನೇಯ್ಗೆ ಬಟ್ಟೆಬರೆಗಳು
- (2) ಹತ್ತಿ
- (ಎ) 85% ಅಥವಾ ಅದಕ್ಕಿಂತ ಹೆಚ್ಚು ಹತ್ತಿಯನ್ನು 5208
ಹೊಂದಿರುವ ಹಾಗೂ 200 ಗ್ರಾಂ/ಮೀಟರ್²ಗಿಂತ
ಮೀರದ ತೂಕವನ್ನು ಹೊಂದಿರುವ ನೇಯ್ಗೆ ಹತ್ತಿ
ವಸ್ತುಗಳು

- (ಬಿ) 85% ಅಥವಾ ಅದಕ್ಕಿಂತ ಹೆಚ್ಚು ಹತ್ತಿಯನ್ನು ಹೊಂದಿರುವ ಹಾಗೂ 200 ಗ್ರಾಂ/ಮೀಟರ್²ಗಿಂತ ಹೆಚ್ಚು ತೂಕವನ್ನು ಹೊಂದಿರುವ ನೇಯ್ಡು ಹತ್ತಿ ವಸ್ತುಗಳು 5209
- (ಸಿ) 85% ಕ್ಕಿಂತ ಕಡಿಮೆ ಹತ್ತಿಯನ್ನು ಹೊಂದಿರುವ ಹಾಗೂ ಮಾನವ ನಿರ್ಮಿತ ನೂಲಿನಿಂದ ಮಾತ್ರವಿರುವ ಅಥವಾ ಮಿಶ್ರವಾಗಿರುವ 200 ಗ್ರಾಂ/ಮೀಟರ್²ಗಿಂತ ಮೀರದ ತೂಕವನ್ನು ಹೊಂದಿರುವ ನೇಯ್ಡು ಹತ್ತಿ ವಸ್ತುಗಳು 5210
- (ಡಿ) 85% ಕ್ಕಿಂತ ಕಡಿಮೆ ಹತ್ತಿಯನ್ನು ಹೊಂದಿರುವ ಹಾಗೂ ಮಾನವ ನಿರ್ಮಿತ ನೂಲಿನಿಂದ ಮಾತ್ರವಿರುವ ಅಥವಾ ಮಿಶ್ರವಾಗಿರುವ ಹತ್ತಿಯ ತೂಕದ 200 ಗ್ರಾಂ/ಮೀಟರ್² ತೂಕವನ್ನು ಹೊಂದಿರುವ ನೇಯ್ಡು ಹತ್ತಿ ವಸ್ತುಗಳು 5211
- (ಇ) ಇತರ ನೇಯ್ಡು ಹತ್ತಿ ವಸ್ತುಗಳು 5212
- (3) ನೇಯ್ಡು ನಾನಿನ ವಸ್ತುಗಳು 5309
- (4) ನೇಯ್ಡು ಸೆಣಬಿನ ಅಥವಾ ಇತರ ನೇಯ್ಗೆ ಆಧಾರಿತ ನಾನಿನ ವಸ್ತುಗಳು 5310
- (5) ನೇಯ್ಡು ಇತರ ವೆಜಿಟಿಬಲ್ ನೇಯ್ಗೆ ನಾನಿನ ವಸ್ತುಗಳು, ನೇಯ್ಡು ಕಾಗದದ ನೂಲಿನ ವಸ್ತುಗಳು 5311
- (6) ಮಾನವ ನಿರ್ಮಿತ ಫಿಲಮೆಂಟ್‌ಗಳು
- (ಎ) 5404 ಎಚ್. ಎಸ್. ಎನ್. ಶೀರ್ಷಿಕೆಯಲ್ಲಿ ಬರುವ ವಸ್ತುಗಳಿಂದ ನೇಯ್ಡು ವಸ್ತುಗಳನ್ನು ಒಳಗೊಂಡು ಸಿಂಟೆಟಿಕ್ ಫಿಲಮೆಂಟ್ ನೂಲಿನಿಂದ ನೇಯ್ಡು ವಸ್ತುಗಳು 5407

- (ಬಿ) 5405 ಎಚ್. ಎಸ್. ಎನ್. ಶೀರ್ಷಿಕೆಯಲ್ಲಿ ಬರುವ 5408
ವಸ್ತುಗಳಿಂದ ನೇಯ್ದ ವಸ್ತುಗಳನ್ನು ಒಳಗೊಂಡು
ಕೃತಕ ಫಿಲಮೆಂಟ್ ನೂಲಿನಿಂದ ನೇಯ್ದ ವಸ್ತುಗಳು
- (7) ಮಾನವ ನಿರ್ಮಿತ ಸ್ಪೇಪಲ್ ಫೈಬರ್‌ಗಳು
- (ಎ) 85% ಅಥವಾ ಅದಕ್ಕಿಂತ ಹೆಚ್ಚು ತೂಕವಿರುವ 5512
ಸಿಂಥೆಟಿಕ್ ಸ್ಪೇಪಲ್ ಫೈಬರ್‌ಗಳನ್ನು ಒಳಗೊಂಡ
ಸಿಂಥೆಟಿಕ್ ಫಿಲಮೆಂಟ್ ಸ್ಪೇಪಲ್ ಫೈಬರ್‌ನಿಂದ
ನೇಯ್ದ ವಸ್ತುಗಳು
- (ಬಿ) 85% ಅಥವಾ ಅದಕ್ಕಿಂತ ಹೆಚ್ಚು ತೂಕವಿರುವ 5513
ಹಾಗೂ 170 ಮೀಟರ್²ಗಿಂತ ಮೀರದ ತೂಕವಿರುವ
ಹಾಗೂ ಹತ್ತಿ ಮಾತ್ರವಿರುವ ಅಥವಾ ಮುಖ್ಯವಾಗಿ
ಮಿಶ್ರವಾಗಿರುವ ಸ್ಪೇಪಲ್ ಫೈಬರ್‌ಗಳನ್ನು ಒಳಗೊಂಡು
ಸಿಂಥೆಟಿಕ್ ಸ್ಪೇಪಲ್ ಫೈಬರ್‌ನಿಂದ ನೇಯ್ದ ವಸ್ತುಗಳು
- (ಸಿ) 85% ಕ್ಕಿಂತ ಕಡಿಮೆ ತೂಕವಿರುವ ಹಾಗೂ 170 5514
ಮೀಟರ್²ಗಿಂತ ಮೀರದ ತೂಕವಿರುವ ಹಾಗೂ ಹತ್ತಿ
ಮಾತ್ರವಿರುವ ಅಥವಾ ಮುಖ್ಯವಾಗಿ ಮಿಶ್ರವಾಗಿರುವ
ಅಂತಹ ವಸ್ತುಗಳನ್ನು ಒಳಗೊಂಡು ಸಿಂಥೆಟಿಕ್
ಸ್ಪೇಪಲ್ ಫೈಬರ್‌ನಿಂದ ನೇಯ್ದ ವಸ್ತುಗಳು
- (ಡಿ) ಸಿಂಥೆಟಿಕ್ ಸ್ಪೇಪಲ್ ಫೈಬರ್‌ಗಳಿಂದ ನೇಯ್ದ ಇತರ 5515
ವಸ್ತುಗಳು
- (ಇ) ಕೃತಕವಾದ ಸ್ಪೇಪಲ್ ಫೈಬರ್‌ಗಳಿಂದ ನೇಯ್ದ 5516
ವಸ್ತುಗಳು
- (8) ವಿಶೇಷವಾಗಿ ನೇಯ್ದ ವಸ್ತುಗಳು; ಗೊಂಚಲಾಗಿರುವ ನೇಯ್ದ
ವಸ್ತುಗಳು; ಲೇಸ್, ಟೇಪ್ ಸ್ಟ್ರಿಪ್‌ಗಳು, ಟ್ರಮಿಂಗ್‌ಗಳು;
ಎಂಬ್ರಾಯಿಡರಿ

- (ಎ) 5802 ಅಥವಾ 5806ನೇ ನುಬ್ರ ಎಚ್. ಎಸ್. ಎನ್. 5801
ಶೀರ್ಷಿಕೆಯ ಹೊರತಾದ ನೇಯ್ದ ಪೈಲ್ ವಸ್ತ್ರಗಳು
ಹಾಗೂ ಚೆನ್ನೈಲ್ ವಸ್ತ್ರಗಳು
- (ಬಿ) 5806ನೇ ನುಬ್ರ ನೇಯ್ದ ಅಥವಾ ಎಚ್. ಎಸ್. ಎನ್. 5802
ಶೀರ್ಷಿಕೆಯಲ್ಲಿನ ತೆಳು ವಸ್ತ್ರಗಳಲ್ಲದ ಟೆರಿ ಟವೆಲಿಂಗ್
ಹಾಗೂ ಸಮಾನವಾಗಿ ನೇಯ್ದ ಟೆರಿ ವಸ್ತ್ರಗಳು; 5703
ನುಬ್ರ ಶೀರ್ಷಿಕೆಯ ಹೊರತಾದ ಗೊಂಚಲಾಗಿರುವ
ನೇಯ್ದ ವಸ್ತ್ರಗಳು
- (ಸಿ) 5806ನೇ ನುಬ್ರ ಎಚ್. ಎಸ್. ಎನ್. ಶೀರ್ಷಿಕೆಯಲ್ಲಿನ 5803
ತೆಳು ವಸ್ತ್ರಗಳಲ್ಲದ ಗ್ಲೌಸ್
- (ಡಿ) 6002 ರಿಂದ 6006ರ ವರೆಗಿನ ಎಚ್. ಎಸ್. ಎನ್. 5804
ಶೀರ್ಷಿಕೆಯಲ್ಲಿನ ವಸ್ತ್ರಗಳಲ್ಲದ ನೇಯ್ದ, ಹೆನದ ಅಥವಾ
ಕ್ರೋಷೆಮಾಡಿದ ವಸ್ತ್ರಗಳನ್ನು ಒಳಗೊಳ್ಳದ ಇತರ ಎಲ್ಲಾ
ವಸ್ತ್ರಗಳು, ಟಲ್ಲಿಸ್‌ಗಳು, ತುಂಡು ಲೇಸ್ ಸ್ಟ್ರಿಪ್‌ಗಳು,
ಅಥವಾ ಮೋಟಿಫ್‌ಗಳು
- (ಇ) ಗೋಬೆಲಿನ್‌ಗಳು, ಫ್ಲಾಂಡರ್‌ಗಳು, ಔಬುಸನ್ನಗಳು, 5805
ಬ್ಯಾವಲ್‌ಗಳು ಎಂಬೀ ತರಹದ ಕೈಯಿಂದ ನೇಯ್ದ
ಟೇಪ್ಪೆಸ್ಟ್ರಿಗಳು ಹಾಗೂ ಸಮಾನವಾದವುಗಳು ಹಾಗೂ
ನೀಡಲ್ ವರ್ಕ್‌ನಿಂದಿರುವ ಟೇಪ್ಪೆಸ್ಟ್ರಿಗಳಿಂದ
(ಉದಾಹರಣೆಗೆ ಪೆಟಿಟ್ ಪಾಯಿಂಟ್, ಕ್ರೋಸ್ ಸ್ಟಿಚ್),
ತಯಾರಿಸಿದ ಅಥವಾ ಅಲ್ಲದ
- (ಎಫ್) 5807ನೇ ನುಬ್ರ ಎಚ್. ಎಸ್. ಎನ್. ಶೀರ್ಷಿಕೆಯ 5806
ಸಾಮಗ್ರಿಗಳಲ್ಲದ ತೆಳುವಾದ ನೇಯ್ದ ವಸ್ತ್ರಗಳು;
ಅಂಟಿಕೊಳ್ಳುವ ಹಾಗೂ ಜೋಡಿಸಿದಂತಹ ವೆಫ್
ರೋಡ್‌ನ ಹೊರತಾದ ವಾರ್ಫ್ ಒಳಗೊಂಡ ತೆಳು
ಬಟ್ಟೆಬರೆಗಳು (ಬೋಲ್‌ಡಕ್ಸ್)

- (ಜಿ) ಬೇರೆಡೆ ನಿರ್ದಿಷ್ಟಪಡಿಸದ ಅಥವಾ ಒಳಗೊಳ್ಳಿಸದ 5809
 ವಸ್ತುಗಳನ್ನು ಅಲಂಕಾರ ಅಥವಾ ಸಮಾನ ಉದ್ದೇಶಗಳಿಗೆ
 ಬಳಸುವಂತಹ 5605ನೇ ನಂಬ್ರ ಎಚ್. ಎಸ್. ಎನ್.
 ಶೀರ್ಷಿಕೆಯ ಲೋಹದ ನೂಲಿನಿಂದ ನೇಯ್ದ
 ವಸ್ತುಗಳು ಹಾಗೂ
- (9) ಪುಸ್ತಕಗಳ ಅಥವಾ ಅದೇ ಗುಂಪಿಗೆ ಸೇರಿದವುಗಳ ಹೊರ 5901
 ಆವರಣಕ್ಕಾಗಿ ಬಳಸುವ ಒಂದು ಬಗೆಯ ಅಂಟು ಅಥವಾ
 ಪಿಷ್ಟಗುಣದ ವಸ್ತುಗಳಿಂದ ಆವರಿಸಿದ ನೇಯ್ಗೆ ವಸ್ತುಗಳು,
 ಟ್ರೇಸಿಂಗ್ ವಸ್ತು, ಸಿದ್ಧಗೊಳಿಸಿದ ಪೇಂಟಿಂಗ್ ಕ್ಯಾನ್ವಾಸ್, ಬಕ್ರಂ
 (ಪುಸ್ತಕವನ್ನು ಬೈಂಡ್ ಮಾಡಲು ಬಳಸುವ ಗಟ್ಟಿವಸ್ತು) ಹಾಗೂ
 ಟೋಪಿ ನಿರ್ಮಿಸಲು ಮೂಲಭೂತವಾಗಿ ಬಳಸುವ ಸಮಾನವಾದ
 ಒಂದು ತರಹದ ಗಟ್ಟಿಯಾದ ನೇಯ್ಗೆ ವಸ್ತುಗಳು
- (10) ಹೆಚ್ಚು ದೃಢವಾದ ನೇಯ್ಗೆನೂಲು ಅಥವಾ ಇತರ ಪಾಲಿಮರ್‌ಗಳು 5902
 ಅಥವಾ ಪಾಲಿಸ್ಟರ್‌ಗಳು ಅಥವಾ ವಿಸ್‌ಕೋಸ್ ರೆಯೋನ್‌ನ
 ಟೈರ್‌ಕೋರ್ಡ್‌ವಸ್ತುಗಳು
- (11) ಟೆಕ್ಸ್ಟೈಲ್ ವಾಲ್ ಕವರಿಂಗ್ಸ್ 5905
- (12) ಹೆಚ್ಚು ದೃಢವಾದ ನೇಯ್ಗೆನೂಲು ಅಥವಾ ಇತರ ಪಾಲಿಮರ್‌ಗಳು 5906
 ಅಥವಾ ಪಾಲಿಸ್ಟರ್‌ಗಳು ಅಥವಾ ವಿಸ್‌ಕೋಸ್ ರೆಯೋನ್‌ನ
 ಟೈರ್‌ಕೋರ್ಡ್‌ವಸ್ತುಗಳಲ್ಲದ ರಬ್ಬರ್‌ಮಾಡಿದ ನೇಯ್ಗೆ ವಸ್ತುಗಳು
- (13) ಇತರ ರೀತಿಯಲ್ಲಿ ಇಂಪ್ರೋವ್ಡ್ ಮಾಡಿದ ಅಥವಾ ಕೋಟ್ 5907
 ಮಾಡಿದ ಅಥವಾ ಕವರ್ ಮಾಡಿದವುಗಳ ಹೊರತಾದ ನೇಯ್ಗೆ
 ವಸ್ತುಗಳು, ನಾಟಕ ರಂಗಭೂಮಿ, ಸ್ಪೂಡಿಯೋದ ಹಿನ್ನೆಲೆ ಪರದೆಗಳು
 ಅಥವಾ ಅದೇ ಗುಂಪಿಗೆ ಸೇರಿದಂತಹ ಪೆಯಿಂಟ್ ಮಾಡಿದ
 ಕ್ಯಾನ್ವಾಸ್‌ಗಳು
- (14) ಹೆಣೆದ ಅಥವಾ ಕ್ರೋಷೆಮಾಡಿದ ವಸ್ತುಗಳು
- (ಎ) ಹೆಣೆದ ಅಥವಾ ಕ್ರೋಷೆ ಮಾಡಿದ ಲೋಂಗ್ ಪೈಲ್ 6001
 ವಸ್ತುಗಳು ಹಾಗೂ ಟೆರಿ ವಸ್ತುಗಳನ್ನು ಒಳಗೊಂಡ
 ಪೈಲ್ ವಸ್ತುಗಳು

- (ಬಿ) 6001ನೇ ನಂಬ್ರ ಎಚ್. ಎಸ್. ಎನ್. ಶೀರ್ಷಿಕೆಯ 6002 ಹೊರತಾದ 30 ಸೆ. ಮೀ. ಗಿಂತ ಮೀರದ ಅಗಲ ವಿರುವ 5 ಶೇಕಡಾ ಅಥವಾ ಅದಕ್ಕಿಂತ ಹೆಚ್ಚು ಇಲಾಸ್ಟೋಮೆರಿಕ್ ನೂಲನ್ನು ಒಳಗೊಂಡ ತೂಕವಿರುವ ರಬ್ಬರ್ ನಾರುಗಳಿಂದ ಹೆಣೆದ ಅಥವಾ ಕ್ರೋಷೆಮಾಡಿದ ವಸ್ತುಗಳು
- (ಸಿ) 6001 ಅಥವಾ 6002 ಎಚ್. ಎಸ್. ಎನ್. 6003 ಶೀರ್ಷಿಕೆಯ ಹೊರತಾದ 30 ಸೆ. ಮೀ.ಗಿಂತ ಮೀರದ ಅಗಲವಿರುವ ಹೆಣೆದ ಅಥವಾ ಕ್ರೋಷೆಮಾಡಿದ ವಸ್ತುಗಳು
- (ಡಿ) 6001ನೇ ನಂಬ್ರ ಎಚ್. ಎಸ್. ಎನ್. ಶೀರ್ಷಿಕೆಯ 6004 ಹೊರತಾದ 5 ಶೇಕಡಾ ಅಥವಾ ಅದಕ್ಕಿಂತ ಹೆಚ್ಚು ತೂಕವಿರುವ ಇಲಾಸ್ಟೋಮೆರಿಕ್ ನೂಲು ಅಥವಾ ರಬ್ಬರ್ ನಾರನ್ನು ಒಳಗೊಂಡು 30 ಸೆ. ಮೀ. ಗಿಂತ ಮೀರಿದ ಹೆಣೆದ ಅಥವಾ ಕ್ರೋಷೆಮಾಡಿದ ವಸ್ತುಗಳು
- (ಇ) 6001 ರಿಂದ 6004ನೇ ನಂಬ್ರದ ವರೆಗಿನ 6005 ಎಚ್. ಎಸ್. ಎನ್. ಶೀರ್ಷಿಕೆಯ ಹೊರತಾದ (ಗ್ಯಾನ್ ನಿಟ್ಟಿಂಗ್ ಮೆಷಿನ್‌ಗಳಿಂದ ಮಾಡಿದವುಗಳನ್ನು ಒಳಗೊಂಡು) ರ್ಯಾಪ್ ನಿಟ್‌ಮಾಡಿದ ವಸ್ತುಗಳು
- (ಎಫ್) ಹೆಣೆದ ಅಥವಾ ಕ್ರೋಷೆಮಾಡಿದ ಇತರ ವಸ್ತುಗಳು 6006

11. ಸಿದ್ಧಗೊಳಿಸಿದ ಕೋಳಿ ಆಹಾರ ***;

(ಸಿ) ಮೂರನೇ ಅನುಸೂಚಿಯಲ್ಲಿ,—

(i) ಕ್ರಮನಂಬ್ರ 18 ಹಾಗೂ ಅದರದರಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬರ್‌ಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“18ಎ. ನೆಲವನ್ನು ಸ್ವಚ್ಛಗೊಳಿಸಲು ಹಾಗೂ ಶೌಚಾಲಯವನ್ನು ಸ್ವಚ್ಛಗೊಳಿಸಲು ಬಳಸುವ ಪ್ಲಾಸ್ಟಿಕ್ ನಿರ್ಮಿತ ಪೊರೆಕೆಗಳು, ಬ್ರೂಷ್‌ಗಳು ಹಾಗೂ ಮೋಪ್‌ಗಳು ***”;

(ii) ಕ್ರಮನಂಬ್ರ 51ಎಯಲ್ಲಿ, ಐಟಂ (8) ಹಾಗೂ ಅದರೊಂದಿಗೆ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಐಟಂಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

- | | | |
|------|--|------------|
| (9) | ಚಿನ್ನದ ಅಕ್ಕಸಾಲಿಗನ ಅಥವಾ ಬೆಳ್ಳಿಯ ಅಕ್ಕಸಾಲಿಗನ ಕೆಲಸದ ಸಾಮಗ್ರಿಗಳು ಹಾಗೂ ಅಮೂಲ್ಯ ಲೋಹಗಳಿಂದ ಆವೃತವಾದ ಲೋಹದ ಪಾತ್ರೆಗಳು ಹಾಗೂ ಅಮೂಲ್ಯ ಲೋಹದ ಭಾಗಗಳು | 7114 |
| (10) | ಅಮೂಲ್ಯ ಲೋಹಗಳ ಅಥವಾ ಅಮೂಲ್ಯ ಲೋಹಗಳಿಂದ ಆವೃತವಾದ ಲೋಹಗಳಿಂದಿರುವ ಇತರ ಸಾಮಗ್ರಿಗಳು | 7115 |
| (11) | ಬೆಳ್ಳಿ, ಭಾಗಶಃ ನಿರ್ಮಿಸಿರುವುದು | 7106.92 |
| (12) | ಚಿನ್ನ, ಭಾಗಶಃ ನಿರ್ಮಿಸಿರುವುದು | 7108.13.00 |
| (13) | ಅಮೂಲ್ಯ ಲೋಹಗಳ ಅವಶಿಷ್ಟಗಳು ಹಾಗೂ ಲೋಹದ ತುಂಡುಗಳು | 7112 |
| (14) | ಚಿನ್ನದ ನಾಣ್ಯಗಳು | *** |
| (15) | ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದವುಗಳ ಹೊರತಾದ ಚಿನ್ನದ ಗಟ್ಟಿಗಳು | ***”. |

(iii) ಕ್ರಮನಂಬ್ರ 92 ಹಾಗೂ ಅದರೊಂದಿಗೆ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬ್ರಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“92ಎ. ಒಂದನೇ ಅನುಸೂಚಿಯಲ್ಲಿ ಒಳಗೊಳ್ಳಿಸಿದ
ನೈಲಾನ್‌ರೋಪ್ ****”;

(iv) ಕ್ರಮನಂಬು 97ಎ ಯಲ್ಲಿ, ಈ ಕೆಳಗಿನ ಟಿಪ್ಪಣಿಯನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಟಿಪ್ಪಣಿ.—ಈ ನಮೂದನೆಯು 2011 ಜುಲೈ 19ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು”;

(v) ಕ್ರಮನಂಬು 99 ಹಾಗೂ ಅದರೊಂದಿಗಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬುಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“99ಎ. ಒಂದನೇ ಅನುಸೂಚಿಯಲ್ಲಿ ಒಳಗೊಳ್ಳಿಸಿದ
ಪಾಲಿಸ್ಟರ್ ರೋಪ್, ಪಾಲಿಸ್ಟರ್ ಟೈನ್
ಹಾಗೂ ಇತರ ಪ್ಲಾಸ್ಟಿಕ್ ರೋಪ್‌ಗಳು
ಹಾಗೂ ಟೈನ್‌ಗಳು ****”;

(vi) ಕ್ರಮನಂಬು 100ರಲ್ಲಿ, ಶೀರ್ಷಿಕೆಯ ಕೊನೆಯಲ್ಲಿ, “6ನೇ ವಿಭಾಗ (1)ನೇ ಉಪ-ವಿಭಾಗದ (ಎ) ಖಂಡದ ಪಟ್ಟಿಯಲ್ಲಿ ಕ್ರಮನಂಬು 3ಬಿಯಲ್ಲಿ ಸೂಚಿಸಿದವುಗಳನ್ನು ಹೊರತುಪಡಿಸಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(vii) ಕ್ರಮನಂಬು 130 ಹಾಗೂ ಅದರೊಂದಿಗಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬುಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“130. ಇಲೆಕ್ಟ್ರಾನಿಕ್ ಹಾಗೂ ಪ್ಲಾಸ್ಟಿಕ್ ಆಟಕೆಗಳನ್ನು
ಹೊರತುಪಡಿಸಿದ ಆಟಕೆಗಳು ****”;

(viii) ಕ್ರಮನಂಬು 146 ಹಾಗೂ ಅದರೊಂದಿಗಿನ (2) ಹಾಗೂ (3)ನೇ ಕಾಲಂಗಳ ನಮೂದನೆಗಳ ನಂತರ, ಅನುಕ್ರಮವಾಗಿ ಈ ಕೆಳಗಿನ ಕ್ರಮ ನಂಬುಗಳನ್ನು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“147. ಸರಕಾರ ಅಧಿಸೂಚಿಸಿದ ಹಾಗೂ ರಾಜ್ಯದಲ್ಲಿ ****; ನೆಲೆಸಿರುವ ಯೂನಿಟ್‌ಗಳು ನಿರ್ಮಿಸಿದ ರಕ್ಷಣಾ ಉದ್ದೇಶಗಳಿಗಿರುವ ಇಲೆಕ್ಟ್ರಾನಿಕ್ ಸರಕುಗಳು ಹಾಗೂ ವ್ಯವಸ್ಥೆಗಳು

(ಡಿ) ಪಟ್ಟಿ ಎಯಲ್ಲಿ,—

(i) ಕ್ರಮನಂಬ್ರ 84ಎಯಲ್ಲಿ, (1)ನೇ ಈ ಕೆಳಗಿನ ಟಿಪ್ಪಣಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಟಿಪ್ಪಣಿ.—ಈ ನಮೂದನೆಯು 2005 ಏಪ್ರಿಲ್ 1ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು”;

(ii) ಕ್ರಮನಂಬ್ರ 136 ಎ ಹಾಗೂ ಅದರೊಂದಿನ (2) ಹಾಗೂ (3)ನೇ ಕಾಲಗಳ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು.
